

“ನನದೆ ಸಮಯವು ಹೊರೆಯಬಾಗ್”

(24:24-27)

ಒಬ್ಬ ಜೋತೆ ಪ್ರಸಂಗಿಯ “ಮುಂದಾಗಲರುವು” ವಿಜಾರದ ಕುಲತು, “ಇದು ಅತಿ ಅಗತ್ಯದ ವಿಷಯದೆಂದು ... ಹಲಿಜಯಾಸಿ ಅನೇಕ ತಿಂಗಳಿಗಳಿಂದ ಇದನ್ನು ಪ್ರಸಂಗಿಸಲು ತೀರ್ಥತಾಗಿರುವೆನು ... ಆದರೆ ಕೆಲವು ಕಾರಣಗಳಿಂದ, ಅದನ್ನು ಮುಂದಕ್ಕೆ ಹಾಕುತ್ತಿರುವೆನು ಅಂದನು!”¹

ನಾವೆಲ್ಲರೂ, ಕಾರ್ಯಗಳನ್ನು ಮುಂದಾಕುವ ವಿಷಯದಲ್ಲಿ ಹಾಕ ಪ್ರಜ್ಞೀಯನ್ನು ಹೊಂದಿರುವೆವು, ಮುಖ್ಯವಾಗಿ ನಾವುಗಳು ಅನಂದಿಸಿದೆ ಇರುವ ವಿಷಯಗಳು ಇದರಲ್ಲಿ ಒಳಗೊಂಡಿರುವವು, ವಿದ್ಯಾರ್ಥಿಗಳು ಹಲೆಕ್ಕೂ ಹತ್ತಿಕೆಯನ್ನು ಬರೆಯುವದಿಲ್ಲ; ಗಂಡಂದಿರು ಲಹೇಲ ಕೆಲನಗಳನ್ನು ಮುಂದಾಕುವರು; ಏಕ್ಕಿಲ್ 15ರ ಪರಗೆ, ಅಮೇಲ ಕನ್ನರು ತಮ್ಮ ಆದಾಯ ತೆಗೆಯ ಹತ್ತಿಗಳನ್ನು ತಂಜನುವದಿಲ್ಲ.¹

ನಾವು ಮುಂದಕ್ಕೆ ಹಾಕುವ ಕೆಲನಗಳು ನ್ಯಾಭಾವಿಕವಾದ ಕಾರಣಗಳನ್ನು ಹೊಂದಿರ ಬಹುದು, ಆದರೆ ನಾವು ಮುಂದಾಕುವ ಕೆಲವು ಕಾರ್ಯಗಳು ಮಹತ್ವದ ಸಮಸ್ಯೆಯಾಗುತ್ತವೆ. ಒಬ್ಬನು ಬರೆದಿರುವಂತೆ:

ಮುಂದಿನ ನ್ಯಾರ ಜೀವಿತದ ಕುಲತು ಅವನು ಅಲೋಚಿಸಿದ್ದಾನು - ಅದು ನಾಳೆ.

ಅವಸ್ಥಿಂತಲೂ ಧೈಯದ ಪಂತರು ಯಾರೂ ಇರಿಲ್ಲ - ನಾಳೆ.

ಆದರೆ ಅವನು ನತ್ತಿ ನಾಘ್ಯಾಂಸಾದನು, ಅವನ ನತ್ತಿಸಂತರ ಉಳಿದದ್ದೇನೆಂದರೆ - ನಾಳೆ.

ಅವನು ಮಾಡಲು ಇಚ್ಛಿಸಿದ ಸಂತಿಗಳು.²

ಕೈನ್ಯರು ಮಾಡಬೇಕಾದ ಸಂಗತಿಗಳನ್ನು ಮಾಡದೆ ಇರುವದು ಗುರುತರ ವಿಜಾರವೇ. ಸ್ಯಾತಾನನು, ತನ್ನ ಅನುಯಾಯಾಲುಗಳಾದ ದೇವ್ಯಗಳ ಸಂಗಡ ಒಂದು ಸಮ್ಮುಳೆನವನ್ನು ವಿಹಾರಿಸುವಾದಿದ ಕಥೆಯನ್ನು ಹೇಳಲಾಗಿದೆ. ಅನೇಕರು ಕೈನ್ಯರಾಗುತ್ತಿದ್ದು, ಅವರನ್ನು ವೃದ್ಧಿಯಾಗಿದಂತೆ ನಿಯಬಿತ ಮಾಡಬೇಕಾದ ಪ್ರಶ್ನೆಯನ್ನು ಕೇಳಲಾಯಿತು. ಒಂದು ದೇವ್ಯವು ಉತ್ತರಿಸಿ, “ಅವಲಗೆ ಹರಲೇಕವು ಇಲ್ಲಿದೆಂದು ಉಪದೇಶಮಾಡೋಣ, ಅದಲಿಂದ ಕೈನ್ಯರಾ ಗುವ ಅಗತ್ಯಬಿಲ್ಲಿದೆಂದು ಅವರು ತಿಂಡುಕೊಳ್ಳುವರು.” “ಇಲ್ಲ, ಅದು ಕಾರ್ಯ ಮಾಡುವದಿಲ್ಲ,” ಎಂದು ಸ್ಯಾತಾನನು ಹೇಳಿದನು. “ದೇವರನ್ನು ನಂಜರುವವರು, ಮರಣ ಸಂತರ ಇನ್ನೊಂದು ವಿಜಾರಿಸು ಇದೆ” - ಅವರು ದೇವರೆಂದಿಗೆ ಜೀವಿನುವರು ಎಂದು ತಿಂಡಿರುವರೆಂದು ಅಂದನು. ಅಗ ಇನ್ನೊಂದು ದೇವ್ಯವು ಮಾತನಾಡಿ: “ನಾವು ಜನಲಿಗೆ ನರಕವಿಲ್ಲದೆಂದು ಹೇಳ ಬಹುದು, ಆದಲಿಂದ ಅವರು ಜಿಂತೆ ಇಲ್ಲಿದವರಾಗಿ, ಕೈನ್ಯರಾಗದೆ ಇರುವದಕ್ಕೆ ನಾಘ್ಯತೆಯಿದೆ ಎಂದು ಹೇಳತ್ತು.” ಸ್ಯಾತಾನನು ಅದು ನಹ ನಾಘ್ಯಬಿಲ್ಲ ಅಂದನು. ಲೋಕದಲ್ಲಿರುವ ಅನೀತಿಯನ್ನು ನೋಡುವಾಗ ನೀತಿಯು ಉಂಟಾಗಬೇಕೆಂದು ತಿಂಡಿಯವ ಜನರು ಇದ್ದಾರೆ. ಅಂತಿಮವಾಗಿ ಇನ್ನೊಂದು ದೇವ್ಯವು ಮಾತನಾಡಿ: ಜನರು ಕೈನ್ಯ ರಾಗಬೇಕು, ನರಕವೂ ಇದೆ, ಹರಲೇಕ ಕವು ಇದೆ ಆದರೆ ಕೈನ್ಯರೆಡುವ ಅಗತ್ಯಬಿಲ್ಲದೆಂದು ಅವಲಗೆ ಹೇಳೋಣ ಎಂದಿತು. ಸ್ಯಾತಾನನು ಮಿಗಳುಗೂತ್ತಾ, ಇದು ಹಲಿತ್ಯಾಂವಾದ ಸಲಹೆ! ಯಾಕೆಂದರೆ ನಾವು ಬೋಧಿಸುವ

ಇತರೆ ನಂದೆಳಕ್ಕಿಂತ, ಈ ನಂದೆಳವು ಅನೇಕರು ನಾಶವಾಗುವಂತೆ ಮಾಡುತ್ತದೆ! ಇದು ಉಹೆಯ ಕಥೆಯಾದರೂ, ನಂದೆಳವು ಉಹೆಯಾಗಿರುವದಿಲ್ಲ: “ಪ್ರೇರಮಾಡುವ” ಅಗತ್ಯ ಇರುವದಿಲ್ಲ ಎಂಬ ಅಂಶವು ಜನರು ದೇವರನ್ನು ಎದುಲಿಸುವ ವಿಜಾರಕ್ತೆ ಸಿದ್ಧರಾಗ ದಂತೆ ಮಾಡಿರುತ್ತಿರೆ.

ಅಪೋನ್ತಲರ ಕೃತ್ಯಾರ್ಥ ಪ್ರಸ್ತುತದಲ್ಲಿ ಮುಂದೆ ಮಾಡಬೇಕಾಗಿರುವ ಕಾರ್ಯದ ಕುಲತು, ಶಾಸ್ತ್ರೀಯ ಹಾರವೇ ಪ್ರಮುಖವಾಗಿರೆ: ಅದನ್ನು ಅಧ್ಯಾಯ 24ರಲ್ಲ, ಹಲವರ್ತನೆಗೆಇಷ್ಟದ ಫೇಲಕ್ಕನ ವಿಜಾರದಲ್ಲಿ ನೋಡುತ್ತೇವೆ. ನಾನು ಈ ಅಧ್ಯಾಯವನ್ನು ಅಭ್ಯಾಸ ಮಾಡುವಾಗ, ಅಧ್ಯಾಯದ ವೇದಾದಲ್ಲ ಭಾಗದಲ್ಲ ಹೊಲನು ಫೇಲಕ್ಕನ ಮುಂದೆಸಿಂತೆ ಹಾಗೂ ಅಧ್ಯಾಯದ ಕಡೆ ಭಾಗದಲ್ಲ ಹೊಲನು ಫೇಲಕ್ಕನ ಮುಂದೆ ಸಿಂತುಕೆಯಂತೆ ನಂದಭ್ರಂದ ನಡುವಿನ ಹೊಲಕೆಯನ್ನು ಗಮನಿಸಿದ್ದೇನೆ. ಹೊಲನು ದಿನದ ಒಂದು ಭಾಗದಲ್ಲ ಮಾತ್ರ ವಿಜಾರಣೆಗೆ ಒಳಗಾದನು; ಫೇಲಕ್ಕನ ಎರಡು ವರ್ಣಗಳ ಕಾಲ ವಿಜಾರಣೆಗೆ ಒಳಗಾದನು.

ಇಷ್ಟ ವಿಜಾರಣೆ (24:24)

“ಕೆಲವಾರು ದಿವಸಗಳ ನಂತರ [ಹೊಲನು ಸುರಕ್ಷೆ ಹೊಂದಿದ ನಂತರ], ಫೇಲ ಕ್ಷನು ಯಿಹಾದ್ಯಾಂತ ದೂಸಿಲ್ಲಿಂಬ ಸ್ವಂತ ಹೆಂಡತಿಯೊಂದಿಗೆ, ಬಂದನು” (ಪಜನ 24:೧). ಅವನು ದೇಶಾಧಿಪತಿಯ ಕರ್ತವ್ಯ ನಿರ್ವಹಿಸುತ್ತಿದ್ದಲಿಂದ - ಸ್ಥಳಗಳನ್ನು ಪರಿಶೀಲನೆ ಮಾಡುತ್ತಲೂ ಇತರೆ ಅಧಿಕಾರಿಗಳನ್ನು ಸಂಪರ್ಕಿಸಬೇಕಿದ್ದಲಿಂದಲೂ, ಅನೇಕ ಪ್ರಯಾಣಗಳನ್ನು ಮಾಡಿ, ದೇಶಾಧಿಪತಿ ಹಾಗೂ ಅವನ ಹೆಂಡತಿಯ ಕ್ಷೇಸರ್ವೇಯಕ್ಕೆ ಬಂದು ಸೇರಿದರು.^೩

ನಾವು ಮುಂದುವರಿಯುವ ವೇದಾದಲ್ಲ ಈ ದೃಷ್ಟಾಂತದಲ್ಲಿರುವ ಈ ದಂಪತೀಗಳ ಕುಲತು ಕೆಲವು ವಿಷಯವನ್ನು ತಿಳಿಯೋಣ.^೪ ಅಂತೋನಿಯಿದ ಅರಮನೆಯಲ್ಲ ಫೇಲಕ್ಕನು ದಾಸನಾಗಿ ಹುಟ್ಟಿದ್ದನು, ಅಂತೋನಿಯ ಕ್ಲೌದನ ತಾಯಿ, ಅಂತೋನಿಯ ಫೇಲಕ್ಕನ್ನು ಅವನ ನಹೋದರನಾದ ಹಲ್ಲಾನನ್ನು ಇತ್ತುತ್ತಿದ್ದಲಿಂದ, ಅವರನ್ನು ಮುಕ್ತೇಸಿತ್ತಿದ್ದಳು. ಕ್ಲೌದ್ಯ ಹಲ್ಲಾನನ್ನು ಇತ್ತುತ್ತಿದ್ದನು. ನಂತರ ಕ್ಲೌದ್ಯನು ಜರ್ಕವರ್ತೆಯಾದಾಗ, ನಾಮುಳ್ಳಿದಲ್ಲ ಅತಿಯಾದ ಪ್ರಭಾವವನ್ನು ಬಿಲದನು. ಹಲ್ಲಾನನ ಪ್ರಭವಾದ ಮುಖಾಂತರ, ಫೇಲಕ್ಕನು ಸಮಾಯದ ಅಧಿಕಾರಿಯಾದನು. ನಂತರ ಅವನು ಯಾದಾಯದ ಅಧಿಕಾರಿಯಾದನು. ಇಂಥಾ ಉನ್ನತ ಹದಬಿಯನ್ನು ಹೊಂದಿದ ದಾಸನಾದ ಫೇಲಕ್ಕನು ಜಲತ್ವಯಲ್ಲ ವೇದಾಗಣಾದನು.

ಫೇಲಕ್ಕನಸಿಗೆ ಇಂಥಾ ಒಂದು ಸ್ಥಾನವಿದ್ದರೂ, ಅವನು ಅಧಿಕಾರ ನಡೆಸುವ ಜಾಕಜಕ್ಕೆಯನ್ನು ಹೊಂದಿರಲ್ಲ, ರೋಮಾಯದ ಜಲತ್ವೇಕಾರನಾದ ಬಾಸಿಪನ್ನು “ಸರ್ಕಲ ವಿಧವಾದ ಕ್ರಾರತನದಿಂದಲೂ, ಹಣದಾಶೆಯಿಂದಲೂ, [ಫೇಲಕ್ಕನು] ರಾಜ್ಯ ಭಾರ ಮಾಡಿದನು; ಇದರಲ್ಲ ಅವನು ದಾಸತ್ವದ ಸ್ಥಭಾವವನ್ನೇ ತೋಣಡಿಸಿದ್ದನು”^೫ ಎಂದು ಹೇಳಿರುವನು. ಒಬ್ಬ ಬರಹಗಾರನು ಅವನನ್ನು ಕುಲತು, ಅವನು ಕ್ರಾಲ, ಬ್ರಹ್ಮ ದುರಾಶೆ ಪುಷ್ಟಿವನು, ಮತ್ತು ಹೊಂದಾಡಿಕೆಪುಷ್ಟಿವನು^೬ ಎಂದು ಬರೆದಿರುವನು. ಫೇಲಕ್ಕನ ಅಧಿಕಾರಾದಿಯಲ್ಲ, ಯಾದಾಯದಲ್ಲ ಶಾಂತಿ ಇರಲಲ್ಲ. ಜರುರತೆ ಹಾಗೂ ರಾಜಕೀಯ ತಿಳವಳಿಕೆ ಹೊಂದಿದ್ದ ಈ ವೃತ್ತಿಯು, ಆ ಅನಮಧಾನದ ಹಲಸ್ತಿತಿಯು ಸರಳವಾಗಿ ನಿವಾರಣೆ ಮಾಡಬಹುದಿತ್ತು. ಆದರೆ ಅವನಲ್ಲ ಅಂತಹ ಸಮಘ್ಯಾಬಿರಲಲ್ಲ. ಯೆಹೂದ್ಯರು ಈ ಹಿಂದೆ ದಂಗೆ ವಿಷಲು, ಅಕ್ರಮ ಆಡಳಿತವೇ ಕಾರಣವಾಗಿತ್ತು. ಮತ್ತು - ಅದು ಯೆರೂನಲೇಬಿನ ನಾಶನಕ್ಕೆ ಕಾರಣವಾಯತು ಎಂದು ಇತಿಹಾಸಕಾರರು ಹೇಳುತ್ತಾರೆ.

ಆ ದೇಶಾಧಿಪತಿಯ ಹಕ್ಕುದಲ್ಲಿ ಕುಳಿತ್ತಿದ್ದ ಸ್ತ್ರೀಯ, ನ್ಯಾಥಿ ಹಾಗೂ ದುರಾಶೆಯವಳಿ

ಅಗಿದ್ದಳು. ಅವನು ತಪ್ಪಾಗಿ ಹೊಂದಿದ್ದ ಹೆರೋಎದನ ಕುಟುಂಬದವರಾಗಿದ್ದಳು.⁷ ಆಕೆಯ ತಂಡೆಯು ಅಪ್ಪೋನ್ತಲನಾದ ಯಾಕೆಂಬನಸ್ಸು ತೊಂದು ಹಾಕಿದ್ದನು (12:1, 2). ಆಕೆಯ ಮುತ್ತುಜ್ಞನಾದ - ಇತ್ತಷ್ಟನು ಸ್ವಾಸಿಕನಾದ ಯೋಎಹಾನನಸ್ಸು ಕೊಂದಿದ್ದನು (ಮುತ್ತಾಯ 14:1-12) ಮತ್ತು ಯೀಎನುವನಸ್ಸು ಅಪಹಾನ್ಯ ಮಾಡಿದ್ದನು (ಲೂಕ 23:6-12). ಆಕೆಯ ಮುತ್ತುಜ್ಞನು ಮುಗುವಾದ ಯೀಎನುವನಸ್ಸು ಕೊಲ್ಲಲು ಯಶ್ವಿಸಿದ್ದನು (ಮುತ್ತಾಯ 2). ದೈತ್ಯಾಸಿಲ್ಲಳು “ಯೆಹೂದಿಯಾಗಿದ್ದಳು,” ವಿಕೆಂದರೆ ಆಕೆಯ ಮುತ್ತುಜ್ಞಯಾದ ಮಲಯಾಪ್ಯಯು, ಪ್ರಭ್ಯಾತೀಗೊಂಡ ಯೆಹೂದ್ಯ ಕುಟುಂಬದವರಾಗಿದ್ದಳು.⁸ ದೈತ್ಯಾಸಿಲ್ಲಳಿಗೆ, ಹೆರೋಎದ ಅಗ್ರಿಷ್ಟ II ಹಾಗೂ ಬೀಸಿಕೆ ಎಂಬ ನಹೋಎದರ ನಹೋಎಲ ಇದ್ದರು. ಆಕೆಯ ಬಗ್ಗೆ ಅಧ್ಯಾತ್ಮ 25ರಳು ನೋಎಂಡ್ಯೆಂದೇ.

ದೈತ್ಯಾಸಿಲ್ಲಳ ನೌಂದಯ್ಯವನಸ್ಸು ನಿರೂಡಿವಾದ ಲೀಡಿಯಲ್ಲ ಜಲತ್ವಿಗಾರರು ವರ್ಣಿಸಿರುವರು. ತ್ಯಾಂತಾದ್ದು ಜಾಪೆಲ್ಲರವರು, “ಆಕೆಯ ಬಾಹಿರವಾಗಿ” ನೌಂದಯ್ಯ ವರಿಯಾಗಿದ್ದರೂ ಅಂತಲಿಕವಾಗಿ ಅವಳು “ಕೊಳಕೆ ಸ್ಥಿತಿಯಲ್ಲಿದ್ದಳು”⁹ ದೈತ್ಯಾಸಿಲ್ಲಳು, ದೇಶಾಧಿಕರಿತಯ ಮೂರನೆಯ ಹೆಂಡಿತಯಾಗಿದ್ದಳು.¹⁰ ಆಕೆಯ 16ನೇ ವರ್ಯಸ್ಸಿನಲ್ಲ ಫೇಱಣ್ಣನು ಆಕೆಯನ್ನು ಆಕೆಯ ಗಂಡನಸ್ಸು ವಂಚಿಸುವ ಮೂಲಕ ಹಡಕೊಂಡಿದ್ದನು. ದೈತ್ಯಾಸಿಲ್ಲಳು ಇಪ್ಪತ್ತು ವರ್ಷದ ಚಾಗಾದೆ ಇದ್ದರೂ, ಶ್ರಾವಂಚಿಕವಾಗಿ ಬಹಳ ಬೀಡಿವರಿಗಿದ್ದಳು.

ನಂತ್ರ ಈ ಕಥೆಯಲ್ಲ, ಫೇಱಣ್ಣನು ಹಾಗೂ ದೈತ್ಯಾಸಿಲ್ಲಳ ಕೈನರ್ಮೈಯಕ್ಕೆ ಹಿಂದಿರಿಗಿದ್ದರು. ಅವರು ನುಡಿ ನಂಗ್ರಹ ಮಾಡುವಾಗ, ಹೊಲನ ಕುಲತಾಗಿ ಕೇಳಿಲ್ಲಿಟ್ಟರು - ದೈತ್ಯಾಸಿಲ್ಲಳು ಅವನಲ್ಲ ಅನತ್ತಿ ಹೊಂದಿ ಅವನು ಹೇಳುವದನ್ನು ಕೇಳಲು ಬಯಸಿದಳು. ಚೆನ್ನಾರ್ ಟೆಕ್ಸ್‌ನಲ್ಲ “ಅವಳ ಹೊಲನನ್ನು ನೋಎಂಬಯಾಸಿ, ಅವನ ಮಾತನ್ನು ಕೇಳಲಜ್ಜಿಸಿದಳು” ಎಂಬುದಾಗಿದೆ. ಅವಳ ಆಶೀಯನ್ನು ಕೆಡೆಲನುವದಕ್ಕಾಗಿ [ಫೇಱಣ್ಣನು] ಹೊಲನನ್ನು ಕರ ಹೇಳದರು. ದೈತ್ಯಾಸಿಲ್ಲಳ ಹೊಲನ ಮಾತನ್ನು ಆಲನಲು ಏಕೆ ಇಜ್ಜಿಸಿದಳು? ಮಂತಾದ ನಾಯಂಕಾಲದಲ್ಲ, ಒಂದು ಮೇಜಿನ್ನು ನೋಎಂಬಯಿಸಿದಳೇ,¹¹ ಅಧಿವಾ ಆದರೆ ಆ ಮಾರ್ಗದ ವಿಜಾರ ಕೇಳಲು ಯಥಾವಾಗಿದ್ದೀರ್ಳೇ? ಆಕೆಯ ಆಶೀ ಯಥಾರ್ಥವಾಗಿತ್ತು ಎಂದು ನಿಲಂಜಿಸುವೋಣ.

ಕಾರಣವೇನೇ ಇರಲ, ಫೇಱಣ್ಣನು “ಹೊಲನನ್ನು ಕರೆಸಿಕೊಂಡನು” (24:24ಇ). C. C. ಕ್ರಾಂತೋರ್ಡೇರವರು ಈ ಕೆಳಗಿನಂತೆ ಜಿತ್ತಿಸಿದ್ದಾರೆ:

ತೀಣನ ನಂಜಕೆಯ ವಿಜಾರವನ್ನು ಕೇಳಲು ಫೇಱಣ್ಣನು ಹೊಲನನ್ನು ರಕ್ಷಣಾ ಕೊರಡಿಯಂದ ಕರೆತರಲು ಆಜ್ಞಾಹಿಸಿದನು. ಸರಬರಿಗಳನ್ನು ಎಚೆಯವ ಶಬ್ದೆಯಂದಿಗೆ ಹೊಲನು ಮೆಟ್ಟಿಗಳನ್ನು ಇಂದು ಅವನ ನಸ್ಸಿಧಿಗೆ ಬಂದನು, ನೆರೆಮನೆಯ ವಾಸನೆಯ ವಸ್ತುಗಳನ್ನು ಹಾಕಿಕೊಂಡಿದ್ದ ಹೊಲನು, ಅರವತ್ತು ವರ್ಷ ಶ್ರಾವಂಚಿಯದವನಾಗಿದ್ದನು, ಆದರೆ ಅವನು ಎಂಬತ್ತು ವರ್ಷದವನಂತೆ ಕಾಬ್ಲತ್ವಿದ್ದನು. ಅವನು ಹೇಳಾಧಿಕಾಲಿಗೂ ಹಾಗೂ ನುಂದರವಾದ ಸ್ತೋತ್ರ, ತಲೆಭಾಗಿ ನಬಿಸಿರಬಹುದು. ಅವರ ಕೊಳಣತೆಯ ಮೇಲೆಗೆ, ನಂಜಕೆಯ ಮೊದಲ ಹಂತವನ್ನು ವಿವರಿಸಲು ಆರಂಭಿಸಿದನು.¹²

ದ್ವಾರಾದ್ವಾಡನ (24:24, 25)

ಹೊಲನು, ಫೇಱಣ್ಣನ ಹಾಗೂ ದೈತ್ಯಾಸಿಲ್ಲಳ ಮುಂದೆ ನಿಂತುಕೊಂಡಾಗ, ಅನೇಕ ವಿಷಯಗಳ ಕುಲತು ಬಿಳೆತ ಬಿಮುಶೆಯನ್ನು ನೀಡಬಹುದಿತ್ತು: ಗ್ರೀಕರ ತತ್ತ್ವಾರ್ಥಾತನ ನಾಹಿಯೆ ತನ್ನ ಶಯಾಣದಲ್ಲ ಉಂಟಾದ ಅಘ್ಯಾತಗಳು. ಅದರೆ ಹೊಲನು ಅವರ ಮೆಷ್ಟಿಗೆಯನ್ನು ಹಡೆಯಲು ಇಜ್ಜಿಸಿದನು.¹³ “ಅವನು ತಿನ್ತ ಯೀಎನುಬಿನಲ್ಲಿರುವ ನಂಜಕೆಯ ವಿಷಯವಾಗಿ ಮಾತನಾಡಿದನು” (ವರ್ಷ 24ಸಿ). ದೈತ್ಯಾಸಿಲ್ಲಳು ಯೆಹೂದ್ಯ ಹಿನ್ನೆಲೆಯನ್ನು ಹೊಂದಿದ್ದಿಲಂದ, ಅಪ್ಪೋನ್ತಲನು ಹಳೆ ಒಡಂಬಡಿತೆಯ

ತ್ವಾದನೆಗಳನ್ನು ಆಯ್ದು ಮಾಡಿ, ಅವುಗಳು ಯೀಣುಬಿನಲ್ಲ ನೇರವೇಲಿದ ಸಂಗತಿಗಳನ್ನು ಹೇಳಿರ ಬಹುದು (17:2, 3 ನೊಽಣಿ). ಅವನು ಸಿಕ್ಕಿಯವಾಗಿಯೂ ಯೀಣುಬಿನ ಕ್ರಾಂತಿ ಹಾಗೂ ಪುನರುತ್ತಾನದ ಕುಲತು ಮಾತನಾಡಿರಬಹುದು. ಆತನನ್ನು ನಂಬುವದು ರಕ್ಷಣೆಗೆ ಅಗತ್ಯಪೆಯ ತಿಳಿಸಿರಬಹುದು (4:12; 2:37, 38).

ನಂತರ ಹೋಲನ ಜರ್ಜೆಯ ಇನ್ನೊಂದು ದಿಕ್ಕಿಗೆ ಹೋಯಿತು. ಅವನ ಮಾತುಗಳಲ್ಲ ವ್ಯಕ್ತಿಗತ ವೇದನೆ ಉಂಟಾಯಿತು. ಅವನು ಯೀಣುಬಿನ ನಂಜಕೆಯಲ್ಲ ನೈತಿಕವಾದ ಕಾರ್ಯಗಳು ಹಾಗೂ ನೀತಿ ನಿಯಮಗಳ ಬೇಡಿಕೆಗಳಿಂದ ಎಂದು ತೋರಣಡಿಸಿದನು. ತೆಲವು ಸಂದರ್ಭದಲ್ಲಿ ಜನರು, “ತುಸಂಗಿಯೇ ನೀನು ತುಸಂಗ ಮಾಡುವದನ್ನು ಇಟ್ಟು, ಅಧಿಕ ತುಸಂಗವಾಗುತ್ತಿದೆಯಲ್ಲ” ಎಂದು ಹೇಳುವದನ್ನು ಕೇಳಿರುವನು. ಬೇಗನೆ ಅಥವಾ ನಂತರದಲ್ಲಿ ತುಸಂಗವು ಅಧಿಕ ತುಸಂಗವಾಗುವದಕ್ಕೆ¹⁴ ನಾಧ್ಯಾಧಿದೇ: ನಮ್ಮ ತುಸಂಗವು ತಿಯಾತ್ಮಕವಾಗಿರಬೇಕು.

ಹೋಲನ ತುಸಂಗವು ಸಂದರ್ಭಕ್ಕುನ್ನುಂಟಾಗಿತ್ತು. ಅದು ತೆಗಳುವ ನಿಷ್ಪಾರವಾದ ಹಾಗೂ ಕಷ್ಟಕರವಾದ ತುಸಂಗವಾಗಿತ್ತು. ಲಾಕನು, ಅಪ್ಪೊನ್ನಲನ ಮೂರು ಅಂಶದ ತುಸಂಗವನ್ನು ದಾಖಲು ಮಾಡಿರುವನು: “ಅವನು, ನೀತಿಯ ತರ್ಕವನ್ನು ಸ್ವ-ಹರ್ಡೋಣ ಯಂಸ್ತು ಹಾಗೂ ಮುಂದೆ ಬರುವದಕ್ಕಿಂತ ನಾಾಯ ತೆಣಿನ ಬಗ್ಗೆ ಮಾತನಾಡಿದನು” (ಪಜನ 25:8; ಒತ್ತಿ ಹೇಳಿದ್ದು ನನ್ನದ್ದು). ಹೇಣಕ್ಕನ ಮುಂದಾದ ಹೋಲನ ವಿಜಾರಣೆಯ ಕುಲತು, ಮೂರು ಅರೋಹಗಳನ್ನು ಮಾಡಲಾಯಿತು (24:5, 6) - ವಾತ್ತಪವಾಗಿ ಇ ಅರೋಹಗಳಲ್ಲಿ ನತ್ಯಾಂಶಬಿರಾಲ್ಲ. ಆದರೆ ಹೇಣಕ್ಕನ ಹಾಗೂ ದೈನನ್ಯಾಜ ಕುಲತಾಗಿ ಮೂರು ಅರೋಹಗಳನ್ನು ತಿಳಿಸಲಾಗಿದೆ - ಅವುಗಳ ವೇದನೆಯ ಅರೋಹಗಳೇ ಅಗಿದ್ದವು.

ಯಾವ ದಂತತಗರಳಲ್ಲಿ ಅನಿಲತೆ ಅನ್ಯೇತಿಕರೆಯ ಅಡಗಿತ್ತೋದ್ದ, ಅವುಗಳ ಕುಲತು ತಿಳಿಸಲಾಯಿತು, ಹೋಲನು “ನೀತಿಯ” ಕುಲತು ಮಾತನಾಡಿದನು.¹⁵ “ಯೋಗ್ಯವಾದ ಕಾರ್ಯಗಳನ್ನು ಮಾಡುವದೇ” ಎಂದು ಗ್ರಿಕ್ಸನಲ್ಲಿ ಹೇಳಲಾಗಿದೆ. ಕೀರ್ತನಗೊರನು ಕರ್ತವಿಗೆ: “ನಿನ್ನ ಆಜ್ಞಾಗಳೆಲ್ಲ ನೀತಿಯೇ” ಎಂದು ಹೇಳಿದನು (ಕೀರ್ತನೆ 119:172ಇ). ಯೀಣು ಹೇಳಿ, “ಎಲ್ಲಾ ಧರ್ಮವನ್ನು ನೇರವೇಲನತಕ್ಕದ್ದಾಗಿದೆ” (ಪುತ್ರಾಯ 3:15ಇ). ದೇವರ ಮುಂದೆ ನಾಾಯಿಯತವಾಗಿ ಇರುವದು ಎಂಬ ಅಧ್ಯವಾಗಿದೆ (ಫಿಲಷ್ಟಿ 3:9) ಅಲ್ಲಾಹಾಮನ ನಂಜಕೆಯ “ನೀತಿ ಎಂದು ಹಲಗಣಿಸಲ್ಪಟ್ಟಿತು” (ರೋಮಾಪುರ 4:3ಇ). ಧರ್ಮ ಎಂಬುದರಲ್ಲಿ “ನಾಾಯ” ಎಂಬ ಅಂಶವು ಅಡಕವಾಗಿದೆ. ನೀತಿ ನಾಾಯ ಎಂಬುದೇ - ಈ ವಿಜಾರಕ್ಕೆ ದೇಶಾಧಿಕರಿತ ಹಾಗೂ ಅವನ ಹೆಂಡತಿ ಬಹುದಾರವಾಗಿದ್ದರು.

ಹೋಲನು ಹಾಡದ ಬಗ್ಗೆ ಸರಳವಾಗಿ ಮಾತನಾಡಿದನು - ಮುಖ್ಯವಾಗಿ ಹೇಣಕ್ಕನು ಹಾಗೂ ದೈನನ್ಯಾಜ ದೇವರ ಶ್ವಹೆಯ ಅಗತ್ಯವಿದ್ದ ಹಾಹಿಗಳಾಗಿದ್ದರು! ಯೀಣು ಹೇಳಿದಂತೆ ತಬಿತ್ತಾತ್ಮನು, “ಹಾವ ನೀತಿ ನಾಾಯ ತೆಣಿಕೆ ಈ ವಿಷಯಗಳಲ್ಲ ಲೋಕಕ್ಕೆ ಅರುಹನ್ನು ಹುಟ್ಟಿಸುವನು” ಎಂದು ಯೀಣು ಹೇಳಿರುವನು (ಯೋಹಾನ 16:8ಇ). ಲೋಕಪು ಹಾಡದ ಅರುಹನ್ನು ಕಳಕೆಲಂಡಿರುವದಿಂದ, ಯಾವುದೇ ಅಗತ್ಯವು ಇರುವದಿಲ್ಲವೆಂದು ತಿಳಿದರೆ. ಹುಸಿಧವಾದ ಬರಹಗಾರನು ಹಾಗೂ ಕಬಿಯು ಆದ ಮೆಂಕಾಜೆಸ್ಸಿ “ಜನರು ಎಂದಿಗೂ ಹಾಹಿಗಳಲ್ಲ. ಅವರ ಶೂಲಂ ಜ್ಞಾನ ಹೊಂಡಿರುವದಿಲ್ಲ ಅಥವಾ ಅವಲಿಗೆ ಅವಕಾಶಗಳು ದೊರೆತಿರುವದಿಲ್ಲ. ಅಥವಾ ಭಯಗ್ರಹಣರಾಗಿರುವರು ಅಥವಾ ಅತಿ ಅನಾರೋಗ್ಯದಲ್ಲಿರ ಬಹುದು”¹⁶ ಎಂದು ಹೇಳಿರುವರು. ಲೋಕಪು ಅದನ್ನು ಇತ್ತಪಡತ ಅಥವಾ ಇತ್ತಪಡದೇ ಇರಲ, ಹಾಪವು ಹಾಪವೇ, ಮತ್ತು “ಹಾಡದ ಸಂಬಳವು” ಆತ್ಮೇಕ ಮರಣವೇ (ರೋಮಾಪುರ 6:23)!¹⁷

ಒಂದು ನಾಲ ಅಮೇಲಕದ ಅಧ್ಯಕ್ಷರಾದ ಕಾಣ್ಣನ್ ಕೂಲಾಡ್ಸ್ವರವರು ನಭೆಯ ಕೂಟದಿಂದ ಹಿಂದಿರುಗಿದಾಗ, ತುಸಂಗಿಯ ತುಸಂಗದ ಮುಖ್ಯತನ್ತ್ವಾತ್ಮದ ಕುಲತು

ಕೇಳಲ್ಪಟ್ಟರು. ಹೆಚ್ಚು ಮಾತನ್ನು ಅಡದೆ ಇದ್ದ ಅಧ್ಯಕ್ಷರು “ಹಾಹ” ಎಂದು ಉತ್ತರಿಸಿದರು. ಅದರ ವಿಚಾರವನ್ನು ಕೇಳಿದವನು, “ಅವನು ಅದರ ಬಗ್ಗೆ ಏನು ಹೇಳಿದನು?” ಎಂದು ಕೇಳಿದನು ಈಅಡ್ಡರವರು ಉತ್ತರಿಸಿ, “ಅವರು ಅಡಕ್ಕೆ ಬಿರುದ್ದಾಗಿದ್ದನು” ಎಂದರು. ಪ್ರಸಂಗಿಯ ಹಾಹಕ್ಕೆ ಬಿರುದ್ದಾಗಿರುವವರೇ, ಅದರ ಕುಲತು ಮಾತನಾಡುವಜ್ಞ ಜನರು ಸಮೃದ್ಧಿಸುವವರಾಗಿದ್ದರು. ಅದರ ಹೌಲನು ಅದರ ಕುಲತು ಅಭಿಶೂಲಿತನಾಗಿದ್ದನು. ದೂರಾಶೀಯಲ್ಲ ಮಂಬಿಗಿರು ಇಜ್ಞಾಯಿರು ದಂಹತಿಗಳಿಗೆ ಹೌಲನು “ಸ್ವ-ಹರ್ಮಾಣಯ” ಬಗ್ಗೆ ಮಾತನಾಡಿದನು.

ನತ್ಯವೇದವು ಶಮೆದಮೆಯ ಬಗ್ಗೆ ಮಾತನಾಡುತ್ತದೆ. ಶಮೆದಮೆಯ ಹಬಿತ್ತುತ್ತನ ಫಲಗಳ ಒಂದು ಭಾಗವಾಗಿರುತ್ತದೆ (ಗ್ರಲಾತ್ಯ 5:23) - ಅದು ಕೈಸ್ತರ ಕೃಪೆಯಾಗಿರುತ್ತದೆ (2 ಹೆತ್ತ 1:6).¹⁸ ಇಂಗ್ಲಿಷ್ ಹಾಗೂ ರ್ಯಾಕ್ ಭಾಷೆಯ “ಶಮೆದಮೆ” ಎಂಬ ಹಡವು “ಸ್ವ-ಶಿಷ್ಟ” ಎಂದು ಅನುವಾದಿಸಿದೆ, ಮನುಷ್ಯನ ದೂರಾಶೀಗಳನ್ನು ಹರ್ಮಾಣಯಲ್ಲಿಡುವ ಅಂತರಾಂತ ಶಕ್ತಿ.¹⁹ ಅವುಗಳನ್ನು ಕರ್ನಾಟಕೆಗೆ ಹಾಕುವ ನಾಮಧ್ಯು, “ಶಲೀರಭಾವವನ್ನು ಅದರ ವಿಷಯಾಭಿಲಾಷೆ ಸ್ವೇಚ್ಛಾಭಿಲಾಷೆ ನೆಹಿತ ಶಿಲಬೆಗೆ ಹಾಕಬೇಕು” (5:24ಇ). ಶಮೆದಮೆ ಹೊಂದಿರುವವನು ತಪ್ಪಿಸಿಂದ ದಾರ ಉಳಿಯಿವನು.²⁰

ಹೌಲನ ದಿವಸಗಳಲ್ಲ, “ಒಬ್ಬನು ಕಾಮಾತಾಪದಿಂದ ದೂರವಾಗಿ, ಅಧ್ಯರಾಗಿರಬೇಕು ಎಂದು ಆಗಾಗ್ಗೆ ತಿಜನಲಾಗಿದೆ”²¹ (ಅಲಾಹರಣ 1 ಕೊಲಂಧ 7:9). ಕಾಮುದ ಹಾಪದಲ್ಲ ಸಿಕ್ಕಿಕೊಂಡಿದ್ದ ಆ ದಂಹತಿಗಳಿಗೆ ಇದು ಅಹಾಯಕಾಲಯಾದ ಸಂದೇಶವಾಗಿತ್ತು (1 ಕೊಲಂಧ 9:10). ಅವರು ನಾಜಿಕೆ ಇಲ್ಲಿಡುವರಾಗಿದ್ದರು. ನ್ಯಾಸಿಕೆನಾದ ಯೋಹಾನನು ಈ ವಿಧವಾದ ಸಂದೇಶವನ್ನು ದೈನಿಸಿಲ್ಲಿಂದ ಮುತ್ತಜ್ಜಿನಾದ ಅವಳ ಜಿಕ್ಕಪ್ಪನಿಗೆ ತಿಜಸಿದಾಗ, ಅವನು ತನ್ನ ತಲೆಯನ್ನು ಕತ್ತಕೊಂಡನು (ಮತ್ತಾಯ 14:4, 10)! ಹೇಳೋ ಹೇಳಿಕ್ಕನು ಹಾಗೂ ದೈನಿಸಿಲ್ಲಿಂದ ಜೆಳಿಗೆ ಬೇಕಾದ ಸಂದೇಶವಾಗಿತ್ತು - ಅದನ್ನು ಬೋಧಿಸಲು ಹೌಲನು ಹಿಂಜಲಿಯಲ್ಲ!

ನಮಾಜವನ್ನು ಹಡಗೆಡಿಸುತ್ತಿರುವ ಕಾಮಾಭಿಲಾಷೆಗಳ ಕುಲತು ತ್ರಂಗಿಸಿನುವರ ಅಗರ್ವಲ್ ಈ ದಿನಗಳಲ್ಲಿ ಇರುತ್ತದೆ (2 ತಿಚೆಳಧಿ 4:1-4 ನೋಡಿಲ). ನಿತ್ಯವಾಗಿ ಉಂಬಾಗುವ ಕೆಂಪ್ ಹಲಿಣಾಮುವನ್ನು ಅಲಯಿದವರಾಗಿ, ಅನೇಕರು ವ್ಯಘಿಜಾರ ಹಾಗೂ ಹಾದರವನ್ನು ಮಾಡುವವರಾಗಿರುತ್ತಾರೆ (ರೋಮಾತ್ತರ 13:9; 1 ಕೊಲಂಧ 6:18-20; ಗ್ರಲಾತ್ಯ 5:19-21). ಒಂದು ನತ್ಯಾಂಶವನ್ನು ನೆನಪು ಮಾಡುತ್ತದೆ ಅನೆಂದರೆ, “ವ್ಯಘಿಜಾರಯೋ ಕೆಂಪಲ ಬುದ್ಧಿ ಶಿಂಗ್ಯಾನು” (ಜ್ಯಾನೋಕ್ತಿ 6:32ಎ).²²

ಬಿವಲನಲು, ಹೌಲನು ಮೂರನೆಯ ನತ್ಯವನ್ನು ಹೊಂದಿದ್ದನು. ಅವನು ಒಂದು ತ್ರಂಶೀಗೆ ಉತ್ತರಿಸಬೇಕಾಯಿತು. “ಒಬ್ಬನು ಸಿಲಿತಿಯಂದಲೂ, ಸ್ವ- ಶಿಂಗ್ಯಾನಿಂದಲೂ ಜಿಬಿನುವದಲಿಂದ, ಏನು ತ್ರಯೋಜನ?” ಹೆಲಕ್ಕೊನು ಹಾಗೂ ದೈನಿಸಿಲ್ಲಿಂದ ಹೌಲನಿಗೆ, “ಹೌಲನೇ ಸಿಇನು ಭಕ್ತಿಯ ಜಿಬಿತವನ್ನು ಜಿಬಿಕೆರಬಹುದು, ಶಿಶ್ರೀನ ಜಿಬಿತವನ್ನು ಜಿಬಿಸಿರಬಹುದು - ಅದರೆ ನಿನ್ನೇ ಈಗ ಯಾವ ಹಲಸ್ತಿತ ಉಂಬಾಗಿದೆ? ಸಿಇನು ನಮ್ಮ ಮುಂದೆ ಸೆರೆ ವಸ್ತುವನ್ನು ಧರಿಸಿ, ಬೇಡಿಗಳಿಂದ ಬಂಧಿತನಾಗಿ ಸಿಂತಿರಬಿ. ಆದರೆ ನಾವುಗಳು ನಮ್ಮ ಇಂಷ್ಟಿಗಿನುನಾರವಾದ ಜಿಬಿತವನ್ನು ಜಿಬಿಸಿ, ರಾಜವಸ್ತುಗಳನ್ನು ಧರಿಸಿದವರಾಗಿ, ಸಿಂಹಾಸನದ ಮೇಲೆ ಕುಳಿತಿರುವೆಬೇಕು!” ಈ ಜಿಬಿತದಲ್ಲಿಯೇ ದೇವರು ನಕಲ ಲೆಕ್ಕವನ್ನು ಜುಕ್ಕೆನೊಳಿಸುವದಿಲ್ಲವೆಂದು ಅವರು ತಿಜಯ ಬೇಕಿತ್ತು. ತ್ವಣದ ನುಖಕ್ಕಾಗಿ ಬದ್ದಕ್ಕಿಂತ ದಂಹತಿಗಳಿಗೆ ಹೌಲನು, “ಮುಂದೆ ಬರುವ ನ್ಯಾಯ ತೇಣಿನ” ಕುಲತು ಮಾತನಾಡಿದನು.

ಈಗ ಹೌಲನು ಹೇಳಿಕ್ಕನ ಹಾಗೂ ದೈನಿಸಿಲ್ಲಿಂದ ಸಿಂಹಾಸನದ ಮುಂದೆ ಸಿಂತಿದ್ದನು, ಅದರೆ ಒಂದು ದಿನ ಅವರು ನಿತ್ಯವಾದ ನ್ಯಾಯಾನನದ ಮುಂದೆ ನಿಲ್ಲುವರು ಎಂಬುದನ್ನು ಅವರು ತಿಜಯಬಹುಸಿದನು, ಮತ್ತು ಅಲ್ಲ ಅವರು ಮಾಡಿದ ನ್ಯಾಥದ ಕಾಯೆಗಳನ್ನು, ನಕಲ ಶ್ರೀಯೆಗಳನ್ನು ಲೆಕ್ಕ ಕೂಡುವದಕ್ಕಾಗಿ ನಿಲ್ಲಬೇಕಿತ್ತು (ರೋಮಾತ್ತರ 14:12; 2 ಕೊಲಂಧ

5:10; ପ୍ରକଟଣେ 20:11-15). ହୋଲନୁ ଇଦନ୍ୟେ ଆଧେନଦଵଲିଗେ ନାଲି ହେଉଥିଲା:

ఆ అజ్ఞానకాలగళన్న దేవరు లక్ష్మీ తరణ్ల; ఈగాలాదారేఁ ఆడను నాల్చు దిక్కినిల్లయిప మనుషుల్లరూ తన్న కడేఁ తిరుగికొబ్బట్టేందు అష్టాజీ కేడుత్తునే. యాకందరే ఆడను నిష్టాఁమాదిద పురుషను కృయింద నిఱి గనుసారపాగి భూలోళకద నాయిబిజురణీ మాడువదక్కే ఒందు దివశనచన్న గొక్కు మాడిద్దానే. అచనన్న నత్కపరేఖిగింద ఎజ్జసిద్ధర్థు ఇదన్న నంబువదక్కే ఎల్లగూ ఆధార కొణ్ణిదైను అందను (అపోస్టలర కృతిగాఁ 17:30జ, 31).

ಅನೇಕ ವೇದಿಕೆಗಳಲ್ಲಿ ನಾಯಿ ತೆಪಿನ ಬಗ್ಗೆ ಬೋಧಿಸಲಾಗುತ್ತಿರುವದಿಲ್ಲ. ಈ ಜೀವಿತದ ನಂತರ, ಹರಲೋಕದಲ್ಲಿರುವ ಸುಖಾಗಮನ ಕೋರುವ ಸಖಿತಯ ಅವರನ್ನು ಶುಭಕೊಲಿ ಅಹಃಸಿನುವರು ಎಂದು ಜನರು ನಂಜಿರುತ್ತಾರೆ.²³ ಹೇಗೂ ಇಜ್ಞಾಯ ಬರಹಗಾರನು ತಿಳಿಸಿರುವದೇನೆಂದರೆ:

ଅପରେ ନାହିଁ ନାମ୍ବର କାହାର ପଦରେ ଆ ମେଲେ ନାୟକଙ୍କରେ ମନୁଷ୍ୟଙ୍କରେ ହେଲେ ନେଇଥିରେ ଚାରିଦେଇଲା (ଆଜିଯ ୧୨:୨; ଉପି ହେଇଥିଲୁ ନାହିଁ)।

യാക്കേംదർ സ്കൃത പ്രസ്താവനപ്പെട്ടു നാമു കൊണ്ടിര മീലേ ബേക്കേംദു
കാപമാറിദർ ഹാപഹലകാരക്കുറി ഇന്തുഡ യുജ്വല ഇരുവദില്ല; അതും
ഭയിംഡ എന്നുനോളഞ്ചതക്ക് നായ്യിൽക്കുര ദേവര വിരോധിതശസ്ത്ര
ദക്ഷിണപ്പിള്ളംചാദ അന്തിം യാ ഇപ്പേ നമ്മു മുംദേ ഇരുവപ്പു (അജയ 10:26,
27).

ಮುಯ್ಯಾಗೆ ಮುಯ್ಯಾ ತೀರನುವದು ನನ್ನ ಕೆಲನ, ನಾನೇ ತುಟಿಕಲವನ್ನು ಕೊಡುವೆನೆಂದು ಹೇಳಿದಾತನನ್ನು ಬಳ್ಳೆಪು; ಇದಲ್ಲದೆ ಕರೆನು ತನ್ನ ಜನರ ನಾಯಿವನ್ನು ವಿಜಾರಣುವನೆಂತಲೂ ಹೇಳಿಯದೆ. ಜೀವಸ್ವರೂಪನಾದ ದೇಹರ ಕೆಂಬುಳ್ಳ ಸಿಕ್ಕಿ ಜಳಿಸುವದು ಭೈಯಂಕರವಾದದ್ದು (ಅಜಯ 10:30, 31).²⁴

ପ୍ରତିକାରୀ (24:25)

ಹೊಲನ ಬಿಜಾರಣ ಸಮಯದಲ್ಲಿ, ಅವನ ಮೇಲೆ ಹೊಲಿಸಲಾದ ಅರೋಹಣಿಗೆ ಹೊಲನು ತ್ರೈವಾದ ಮಾಡಿದ್ದರಲ್ಲಿ ಆಳ್ಳಯೆವಾಗುತ್ತದೆ. ಹೊಲನು ಫೇಲಪ್ಪನ ಹಾಗೂ ದೈತ್ಯಿಸ್ತಿಲ್ಲಿ ಅನೀ ತಿಯ ಅನ್ಯಯ ಮತ್ತು ನಾವ್ಯಧರ ಅರೋಹ ಮಾಡಿದಾಗ, ದೇಶಾಧಿಕರಿಯ ತ್ರೈತೀಯ ಬಯಸದ ಬಿಧದಲ್ಲಿಯೂ ಭಯಹಡಿಸುವ ಬಿಧದಲ್ಲಿಯೂ ಉಂಟಾಯಿತು.²⁵ ಈ ಶಂಕಾದಲ್ಲಿ ಅವನು ಚರ್ಚಾವಾಗಿ “ಭಯಗೊಂಡನು” (ಪಜನ 25; KJV). “ಮತ್ತು [ಹೊಲನು] ಸುಸೀತಿ ದಾಮೆ ಮುಂದಣ ನಾಗ್ಯಯ ಬಿಜಾರಣೆ ಇವುಗಳ ವಿಷಯವಾಗಿ ತ್ರಂತ್ಯಾಹಿಸುತ್ತಿದ್ದಾಗ ಫೇಲಪ್ಪನು ಭಯಗ್ರಹಣಾದನು” (ಪಜನ 25೨, ೩). ASVಯಲ್ಲಿ “ಫೇಲಪ್ಪನು ಭಯ ಭಾಂತನಾದನು” ಎಂಬುದಾಗಿದೆ. (ಹತಿ ಹೇಳಿದ್ದ ನನ್ನದು.)

ಕೆನ್ನೇಂದ್ರ ಜಾಹೆಲ್‌ರವರು, ಅಲ್ಲಯೇ ಹಾಜಿಲರುವಂತೆ ಉಹಿಸಿ ತಿಳಿಸಿ ಯವದೆನೆಂದರೆ:

నాను అపనిస్తు గమిసువాగ, ఫేల్క్యూను తస్త ముట్టియిస్తు జరిగుచేండాగ అవను నరానికిగట జిజిక్కొండపు. అవను లుగుయిగటపున అంగ్గీగాలీగి జుజిక్కొండపు. అవను ములద మేలి దోడ బెపలన కని లుంచాదపు.

ಅವನು, ಜಣ ಹಿಡಿದು ನಡುಗುವಂತ ಮನುಷ್ಯನಾದನು.²⁶

ಹೇಳಿಕ್ಕುವ ತುಲತು ತಿಜಿದಿರುವ ಬಿಜಾರ್ಗಿಂಗಲ್ಲ, ಅವನಿಂ ಸ್ವಂತ ಜ್ಞಾನವಿತ್ತು ಎಂದು ತಿಜಿದು ಬಂದಿರುವದಿಲ್ಲ; ಒಂದು ವೇಳೆ ಇದ್ದಿರಬಹುದು. ದೇವರ ವಾಕ್ಯದ ಕನ್ನಡಿಯಲ್ಲ ಅವನಿಂ ಅಡಗಿದ್ದ ನತ್ಯಾಂಶವು ಗೊಳಿಸಿರಬಾಯಿತು (ಯಾತ್ಯೋಭ 1:23-25) - ಮತ್ತು ನಿತ್ಯತ್ವದ ಸಂಕೇತಪೂರ್ವಾ ಉಂಟಾಗಿ - ಅವನು ಕಂಡುಕೊಂಡ ಬಿಷಯದಲ್ಲ ಮರಣದ ಭಯ ಉಂಟಾಯಿತು.

ಹೌಲನ ಸಂದೇಶವನ್ನು ಕೇಳಿ ದೈತ್ಯಿಲ್ಲಿಂ ಭಯಹಣ್ಣು ನಡುಗಿದಳ ಎಂಬ ನಾಜನೆಯು ಇರುವದಿಲ್ಲ. ಈ ಸುಂದರವಾದ ಸ್ತ್ರೀಯು ನುವಾರೇಯಿಲ್ಲ ಅನತ್ತಿ ತೊಲಿಸಿದ್ದರೆ, ಅದನ್ನು ಒಟ್ಟಿಕೊಳ್ಳಬಾಗಿದ್ದರೆ, ತನ್ನ ಜೀವಿತವನ್ನು ಪರಿವರ್ತನೆ ಗೊಳಿಸಿಕೊಳ್ಳಬೇಕಾಗುತ್ತದೆ ಎಂದು ತಿಜಿದು ಅದರಿಂದ ಅನತ್ತಿಯನ್ನು ಬೇಗನೆ ಕಂಡುಹಿಡಿಯಿತ್ತದೆ.

ಇಡುಂಡಾಡ ಭಾಷಾಂಶವೆಂ (24:25-27)

ಹೇಳಿಕ್ಕುವ ನತ್ಯಾಂಶವನ್ನು ಅಲಿಯುವ ಕ್ಷಮಾವು ಇದಾಗಿತ್ತು - ಇದು ಅವನಿಗೆ ಉತ್ತಮ ಸದಾವಕಾಶವಾಯಿತು. ಒಂದು ವೇಳೆ ಮನವಲಿಕೆಗೊಂಡ ಹೇಳಿಕ್ಕುವು “ನಹೋದರನೇ, ನಾನೇನು ಮಾಡಬೇಕು?” ಎಂದು ಕೇಳಿರಬಹುದು (ಅಪ್ರೋತ್ತಲರ ಕೃತ್ಯಗಳ 2:37 ನೋಡಿ), ಅವನ ಜೀವನ ಹಾಗೂ ನಿತ್ಯತ್ವ ಯಾವ ವಿಧಾನ - ಪರಿಣಾಮವನ್ನು ಹೊಂದಿರಬಹುದಾಗಿತ್ತು! ಅದರೆ, ಅದರ ಬದಲಾಗಿ, ಅವನು ಹೌಲಿಸಿಗೆ ಸ್ವಲ್ಪ “ತಾಜಕೇಳಿ!” ಎಂದು ಹೇಳುವಳಿ ಅವನ ಭಯವು ಅವನನ್ನು ಅನಿತೀಯಂದ ನಿತೀಯ ಕಡೆಗೆ ಬದಲಾಯಿಸಲು ಅನಾದ್ಯವಾಯಿತು ಎಂದು ತಿಜಿಸುತ್ತದೆ ಅದ್ವಿಲಂದ ಅವನು ಆ ಸಂದರ್ಶನವನ್ನು ಮೊಟಕುಗೊಳಿಸಿ,²⁷ “ನಧ್ಯತ್ತೇ ಹೋಗು: ಸಮಯ ದೊರಕಿದಾಗ²⁸ ನಿನ್ನನ್ನು ಕಲಿಸುವೆನು”²⁹ ಎಂದು ಹೇಳಿದನು (24:25ಸಿ). ಹೌಲನ ಬಿಜಾರಣ ಸಮಯದಲ್ಲ, ಹೇಳಿಕ್ಕುವಿಗೆ ದೊರೆತ ಅವಕಾಶಗಳನ್ನು ಸಿರಾಕಲಿನುವ ಸಿಧಾರ್ಥ ಮಾಡಿದನು (ಪಜನ 22): ಹೇಳಿಕ್ಕುವ ದೇವರ ಮುಂದೆ ಬಿಜಾರಣಿಗೆ ಸಿಂತಿರುವಾಗ, ಸಿಧಾರನ್ನು ಕೈಗೊಳ್ಳದೆ “ಬಿಜಾರಣೆಯನ್ನು ತಡೆ ಮಾಡಿದನು.”³⁰

ಆ ದಿನದಲ್ಲಿ ಹೇಳಿಕ್ಕುವ ಬಿಜಾರಣೆಯನ್ನು ತಡೆ ಹಿಡಿಯಲು, “ಕಾರಣಬಿದೆ”: ಸಮಯವು ಕಳೆದು ಹೋಗುತ್ತಿತ್ತು; ಅವನು ಮತ್ತು ದೈತ್ಯಿಲ್ಲಿಂ ತ್ಯಾಣಮಾಡಿ ಅಯಾನಗೊಂಡಿದ್ದರು: ಹಾಗೂ ಅವನ ಮನಸ್ಸಿನಿಂಲ್ಲ ಇತರೆ ಯೋಜನೆಗಳಿದ್ದವು (ಯೆಹೂದ್ಯರ ಯಾವಾಗಲೂ ದಂಗೆ ಏಳುವರಿಸಿದ್ದರು).³¹ ಹೌಲನ ಹೇಳಿಕೆಯನ್ನು ಆಲೋಚಿಸುವ ಸಲುವಾಗಿ, ಅವನು ಬಿಜಾರಣೆಯನ್ನು “ಮುಂದಕ್ಕೆ” ಹಾಕಿರಬಹುದು. ನತ್ಯಾಂಶವೇನಂದರೆ ಅದನ್ನು ಮುಂದಕ್ಕೆ ಹಾಕಿದ ಕಾರಣ ಜೀವಿತದ ಉತ್ತಮ ಅವಕಾಶವನ್ನು ಜೀವಿತದ ಹಯಾರಂತರ ಕಳುಹಿಂಡಿ.

KJVಯಿಲ್ಲ “ನನಗೆ ಸಲಿಯಾದ ಸಮಯವು ದೊರಕುವಾಗ, ನಾನು ನಿನ್ನನ್ನು ಕರೆನುತ್ತೇನೆ.” (ಒತ್ತಿ ಹೇಳಿದ್ದು ನನ್ನದು.) NIVಯಿಲ್ಲಯೂ ಸಹ: “ನನಗೆ ಸಮಯವು ದೊರೆತರೆ ಸಿನಗಾರಿ ಹೇಳ ಕಳುಹಿಸುವೆ.” ಹಾಕದ ಜೀವಿತವನ್ನು ಪರಿವರ್ತನೆಗೊಳಿಸಿಕೊಳ್ಳಲು “ಅನುಕೂಲವಾದ” ಸಮಯವು ಬರುವದೇ ಇಲ್ಲ, ತನ್ನ ಸುಂದರವಾದ ಹ್ಯಾಯಿನ್ನು ಜಪ್ಪಿ ಬರಲು ನಾಧ್ಯವೇ!

ಸಂತರದಲ್ಲ ಹೇಳಿಕ್ಕುವು ಸಮಯ ಮಾಡಿಕೊಂಡು ಹೌಲನನ್ನು ಸಂಧಿಸಿದನು: “ಅವನನ್ನು ಬಾಲಬಾಲಿಗೂ ಕಲಸಿ ಅವನ ಸಂಗಡ ನಲ್ಲಾತಮಾಡುತ್ತಿದ್ದನು”³² (ಪಜನ 26ಇ). ಅವನೆಂದಿಗೂ ಹೌಲನನ್ನು ಕರೆಸಿ: “ತ್ರಿಂತ ಯೆನುಬಿನಿಲ್ಲ ಇಡಕ್ಕು ನಂಜಕೆಯೆ” ತುಲತಾಗಿ ಕೇಳಿಲ್ಲ (ಪಜನ 24ಡಿ). ಅವನು ಪ್ರನಃ ಹೌಲನ ಮುಂದೆ ನಡುಗಿದನೆಂದು ಲಾಕನು ದಾವಲೆ ಮಾಡಿರುವದಿಲ್ಲ. “ಹೇಳಿಕ್ಕುವು ತನ್ನ ಹೃದಯದಲ್ಲ ದೇವರನ್ನು ತಂಜನಲ

ಎಂಬ ಅವಕಾಶಕ್ಕೆ ಎಡೆಮಾಡಿಕೊಡಲಲ್ಲ”³³ ಅವನ “ಅತ್ಯೇಕ್” ಜೀವಿತದ ಅವಕಾಶದ ಕಿಟಕಿಯ ಮುಖ್ಯಕೊಂಡಿತು.³⁴

ಹೇಣೆಕ್ಕನಲ್ಲಿ ಗೌರವದ ಕಿಡಿಯ ಬಹುಪೋಳಿಯತ್ತು. ಅವನ ಹೃದಯವು ಹೊಲನನ್ನು ಬಂಧಿಸಿದ್ದ ಕಜ್ಞಿತ ನರಭಿನಂತೆ ತೆಲವಾಯಿತು (ಇತ್ಯಾಯ 4:7). ಎಲ್ಲಾ ಸರ್ಕಲ ಅತ್ಯೇಕ್ ಅನಕ್ತಿಯ ಇಂಗಿ ಹೊಂಡಿತು.³⁵ “ಆ ದೇಶಾಧಿಪತಿಯಲ್ಲ ಹೊಲಸಿಂದ ಹಣ ಸಿಕ್ಕಿಲೆಂಬ ನಿಲಿಂಕೆ ಅವಸಿಗಿದ್ದ ಕಾರಣ ಅವನನ್ನು ಬಾಲಿಬಾಲಿಗೂ ಕರೆಸುತ್ತಿದ್ದನು”³⁶ (ಅಪೋಸ್ತಲರ ಶ್ರವ್ಯಾಗಿ 24:26). ಹೊಲನ ಮತ್ತಿಗಳ ನಡುವೆ ಹೇಣೆಕ್ಕನು ಮಾತನಾಡಿ: ಹಾಡು ನಿಂತು ಹೇಳುವ ಬಿಜಾರವೆಲ್ಲ ಅನಕ್ತಿಕರವೇ, ಆದರೆ ಈ ಹಿಂದೆ ನಿಂತು ಹೇಳಿದ, ಯೆಹೂದ್ಯಲಿಗೇಂ ಸ್ವರ ಪ್ರವ್ಯ ಕಾಣಿಕೆಯ ನಂಗ್ರಹಣಿಯ ಬಿಷಯವು ಅತಿ ಅನಕ್ತಿಕರವಾಗಿದೆ:³⁷ ಹೇಣೆಕ್ಕನು ಅವನನ್ನು ಅಪಹಾಸ್ಯ ಭಲತವಾದ ಕರುಣೆಯಿಂದ ದೃಷ್ಟಿಸುತ್ತಿದ್ದನು ಎಂಬುದನ್ನು ನಾನು ಗಮನಿಸುತ್ತೇನೆ: ಹೊಲನೇ ನಿಂತು ಅನಗರ್ತವಾಗಿ ಹೊಂದಿರುವ ಈ ನಷ್ಟಿವೇಶವನ್ನು ನಾನು ದೇಷಿಸುತ್ತೇನೆ. ಹಣವಿರುವ ಸ್ವೇಳಿತರನ್ನು ನಿಂತು ಹೊಂದಿರುವದಲಂದ? ನನಗೆ ಹಣವನ್ನು ನಿಂಡುವ ವಿಜಾಂಪನ್ನು ಮಾಡು ಎಂದು ಹೇಳಿದನು.

KJV ಮತ್ತು NKJVಯಲ್ಲಿ ಇತರೆ ಚಾರ್ಚಾನುನಾರಿ: ಇದರ ಮೂಲಕ ಅವನು “ಹೊಲನನ್ನು ಇಡುಗಾಡಿಗೇಂಬಿಂದಬಹುದಿತ್ತು” ಎಂಬುದಾಗಿದೆ. ಮೂಲ ವಾಕ್ಯಗ್ರಂಥಾಲ್ಟಿ ಈ ಹೇಳಿಕೆಯಲ್ಲ ನತ್ಯಾನತ್ಯಗ್ರಂಥನ್ನು ಕಾಣದೆ ಇದ್ದರೂ, ಹೇಣೆಕ್ಕನು ಬಹಳಷ್ಟು ಲಂಜವನ್ನು ಬಯಿಸಿದ್ದನು ಎಂದು ತಿಳಿಯಲಾಗಿದೆ.³⁸ ಇದರಲ್ಲಿ ಹೊಲನ ಜಿಡುಗಡೆಯು ಅಡಕತಾಗಿತ್ತು ರೋಮಾಯರ ನಿಯಮದ ಪ್ರಕಾರ ಲಂಜವು ನಿಷಿದ್ಧವಾಗಿತ್ತು, ಆದರೆ ಹೇಣೆಕ್ಕನಂತ ದೇಶಾಧಿಪತಿಗೆ, ಅದು ನಮ್ಮೇ ನಮಾಸ್ಯವಾದ ಸಂಗತಿಯಾಗಿತ್ತು.

ಲಂಜದ ಕುಲತು ದೇವರ ವಾಕ್ಯಪ್ರ ಸ್ವಾಷ್ಟಿವಾಗಿ ತಿಳಿಸುತ್ತದೆ.³⁹ ಆ ಬೇಳೆಧನೆಗೆ ಅನುಗುಣವಾದ ಹಾರವು ಈ ವಾಕ್ಯಾಫಾಗದಳಲ್ಲಿರುತ್ತದೆ. ಲಂಜದ ಬಗ್ಗೆ ಇಲ್ಲ ನಮಧನೆ ಮಾಡುವ ನಾಧ್ಯತೆಯೂ ಇದೆ. ಪ್ರಸಂಗ ಮಾಡುವದಕ್ಕಾಗಿ ದೇವರು ಹೊಲನನ್ನು ಇಡುಗಡಿಗೇಂಬಿಂದಬಹುದಿತ್ತು, ಈ ನಮಯದಲ್ಲಿ ಲಂಜ ನಿಂಡಿ ಒಬ್ಬ ಅಧಿಕಾರಿಯನ್ನು ಕೊಂಡುಕೊಳ್ಳಬಹುದಿತ್ತು. ಹೊಲನಿಗೆ, ಹಣವುಳ್ಳ ಸ್ವೇಳಿತರಲ್ಲದರೂ: ಹೇಗೂ ಯಾರೂ ನಿಹ ಲಂಜವನ್ನು ನಿಂಡುವ ನಾಧ್ಯತೆಯಿರಿಲ್ಲ. ಈ “ಅಂತ್ಯದಲ್ಲಿ” ದೇವರ ವಾಕ್ಯವನ್ನು “ಬೀಳುವದ” ಕಾರ್ಯಕ್ರಮ ಯಾರೂ ಈ ಹಾಕಾಲಿ!⁴⁰

ದಿನಗಳು ವಾರವಾಗಿ, ವಾರಗಳು ತಿಂಗಳಿಗಳಾಗಿ, ತಿಂಗಳಿಗಳು ವರ್ಷಗಳಾಗಿ, ಏರಡು ಪಂಗಗಳು ದಾಖಿಹೋಳಬು (ಪಜನ 27).⁴¹ ಹೇಣೆಕ್ಕ ಹಾಗೂ ಹೊಲನ ನಡುವೆ ಮಾತುಗಳಾದವೇ ಬಿನ್ನ, ಹಣ ಜಲಾವಣಿಯಾಗಿಲ್ಲ. ಆ ಏರಡು ಪಂಗಗಳ ಅಂತ್ಯದಲ್ಲಿ, ಹೇಣೆಕ್ಕನ ನ್ನಾನಕ್ಕೆ ಪ್ರೋತ್ಸಾಹಿಯ ಹೆನ್ನನು ಬಂದನು,⁴² ಹೇಣೆಕ್ಕನು, ಯೆಹೂದ್ಯರ ಶ್ರೀತಿಯನ್ನು ಸಂಪಾದಿಸಬೇಕೆಂಬ ಕೊಂಡಕೆಯಿಂದ ಹೊಲನನ್ನು ಹಾಗೆಯೇ ಸೆರೆಯಲ್ಲ ಇಟ್ಟಿ ಹೊಳೆದನು⁴³ (ಪಜನ 27). ನಿಲ್ಲೇಂ ಜ್ಕರವರ್ತಿಯು, ಹೇಣೆಕ್ಕನನ್ನು ಈ ಹದ್ದೆಯಿಂದ ಕೈಜಿಣ್ಣ ಕೀ.ಶ. 59ರಲ್ಲಿ ರೋಮಾಯಕ್ಕೆ ಕರೆಸಿಕೊಂಡರು.⁴⁴ ಅವನು ಏಕೆ ಯೆಹೂದ್ಯರನ್ನು ಮೆಚ್ಚಿನಲು ತುಯಿಸ್ತಿಸಿದನು. ಹಾಗೂ ಅವನ ಬದಲಾವಣೆ ಏಕೆ ಉಂಟಾಯಿತೆಂದು ಜಲತ್ತೆಯು ಸ್ವಾಷ್ಟಿಪಡಿಸುತ್ತದೆ:

ಕೈಸ್ತ್ರೇಯವು ಯೆಹೂದ್ಯ ಅಥವಾ ಗ್ರೀಕರಿಗೆ ಸೇಲಿದ ಪಟ್ಟಣವೆಂಬ ವಿಜಾರದಲ್ಲಿ ತರ್ಕಣಗಳವೆ. ಮತ್ತು ಯೆಹೂದ್ಯರು ಹಾಗೂ ಗ್ರೀಕರು ಬದ್ದುಷ್ಯೇಗಿಂಬಾಗಿದ್ದರು. ಒಂದು ನಿರ್ದಿಷ್ಟವಾದ ದೇಂಜಳಯಲ್ಲ ಯೆಹೂದ್ಯರು ಮೇಲಾಗ್ಯ ನಾಧಿಸಿದ್ದರು. ಹೇಣೆಕ್ಕನು ಅನ್ಯರನ್ನು ಹುಲದುಂಜಿ, ಒಂದು ಸ್ವೇನ್ಯದ ತಕಡಿಯನ್ನು ಕಟ್ಟಿಸಿದನು. ಹೇಣೆಕ್ಕನ ಸ್ವೇನ್ಯದ ಮೂಲಕ ನಾಬಿರಾಯ ಯೆಹೂದ್ಯರು ಮೃತಪಟ್ಟರು. ಮತ್ತು ಹೇಣೆಕ್ಕನ

ಸ್ವನ್ಯಾದ ಸಹಾಯದಿಂದ, ಹಣ್ಣಣದಲ್ಲಿದ್ದ ಬ್ಳಾಯ್‌ವಂತರಾದ ಯೆಹೂದ್ಯರನ್ನು ಲಾಳ ಮಾಡಿದರು.

ರೋಮಾಯದವರ ಸಿಯಮಾವಜಯ ಶ್ರೀಕಾರ ಯೆಹೂದ್ಯರ ಮಾಡಬೇಕಾದ ದಣ್ಣನ್ನು ಮಾಡಿದರು. ರೋಮಾಯದ ದೇಶಾಧಿಕಾರಿಗೆ ಈ ಸುಧಿಯನ್ನು ರವಾನೆ ಮಾಡಿದರು. ಈ ಕಾರಣದಿಂದಲೇ, ಫೇಲಾಕ್ಸನು ಹೊಲನನ್ನು ಸೇರೆಮನೆಯಲ್ಲೇ ಮುಂದುವರಲಿಸಿದನು, ಅವನು ಜಡುಗಳಿಗೆ ಯೋಣಗ್ನಾಗಿದ್ದರೂ, ಯೆಹೂದ್ಯರ ಶ್ರೀತಿ ನಂತಾದನೆಗಾಗಿ ಈ ಲಂತಿ ಮಾಡಿದನು.⁴⁵

ಫೇಲಾಕ್ಸನು ಯೆಹೂದ್ಯರನ್ನು ಚೆಂಡಿನಲು ಪ್ರಯ್ತಿಸಿದ ಸಂಗತಿಯನ್ನು ವಿಉಯಮ್ ಬಾರ್‌ಕ್ಲೇಯರು, “ಎಲ್ಲರೂ ಲುದ್ದೀಶವನ್ನು ಅಲಿಯಬೇಕೆಂದು” ಈ ಕಾರ್ಯವಾಯಿತು ಎಂದು ಹೇಳಿರುವರು. ಅವನು ತನ್ನ ಅಧಿಕಾರದಿಂದ ಕೆಳಗಿಜಿನಲ್ಲಿಷ್ಟನು ಮತ್ತು ನಹೋದರ ನಾದ ಹಲ್ಲಾನನ ಪ್ರಭಾವದ ಸಿಹಿತ್ತು ಮರಣದಂಡನೆಯನ್ನು ತಪ್ಪಿಸಿಕೊಂಡನು.⁴⁶ ಫೇಲಾಕ್ಸನನ್ನು ಗಾಲ್ಗಾಗೆ ಕಳಿಹಿನಲಾಯಿತು (ಕ್ರಾನ್) ಅಲ್ಲ ಅವನು ಮರಣಹೊಂದಿದ್ದನು. ದ್ರೌಸಿಲ್ಲ ಮತ್ತು ಅಕೆಯ ಮಗನು, ಹಿನ್ನಬಿಯನ್ ಹರ್ವತದ ಕುಸಿತದಲ್ಲ ಸಿಕ್ಕು ಜಡ್ಟ ಮರಣ ಹೊಂದಿದ್ದರು, ಇದೇ ಲೋಕವನ್ನೇ ಗ್ರಾಮಲು ಪ್ರಯ್ತೆಹಣ್ಣು (ಮತ್ತುಯ 16:26) ಕುಮಂಬವು ತಮ್ಮ ಅತ್ಯಗತನ್ನು ನಷ್ಟಪಡಿಸಿಕೊಂಡರು. “ಹೊಲನು ಹೇಳಿದ ದೇವರ ಸಂಗತಿಗತನ್ನು” ಅವರು ಗ್ರಹಿಸಿದೆ ಹೋಳಿದ್ದಿಂದ, ಅವರಿಗೆ ಈ ಗತಿ ಉಂಬಾಯಿತು. “ನಾಾಗೆಯು ಅಥವಾ ಬರಹದ ಹೆಸ್ವಿನ ದುಃಖಕರವಾದ ಮುಡಿಗಳು ಇವೆ” ಇದು ಬಹು ದುಃಖಕರವಾದ ಬಿಜಾರವೆ!⁴⁷

ಮುತ್ತಾಯ

ಅಪ್ರೋತ್ತಲರ ಕೃತ್ಯೇಗಳು 24ರ ಅಧ್ಯಯನದಲ್ಲಿ, ನಾಪುಗಳ ಮೂರು ವಿಜಾರಣೆಗಳನ್ನು ನೋಡಿದೆವು: ಹೊಲ ಫೇಲಾಕ್ಸ ಹಾಗೂ ದ್ರೌಸಿಲ್ಲ ನಾಪು ಇದನ್ನು ಅಂತ್ಯೋಜನುವಾಗ, ಇನ್ನೇಜ್ಜಿಬ್ಲಿನ ವಿಜಾರಣೆಯನ್ನು ಗಮನಿಸಿಕೊಂಡ, ಅದು ಸೀನೆ ಅಗಿರುತ್ತೆ ಹಲಿಂದ್ದ ದೇವ ಸಿಂಹಾಸನದ ಮುಂದೆ ಸೀನು ವಿಜಾರಣ ವ್ಯಕ್ತಿಯಾಗಿ ಈ ದಿನ ಸೀನು ಸಿಂತರುವಿ. ಸೀನು ಹಾಹಿ ಎಂಬ ಅರೋಹಣವು ಸಿನ್ನ ಮೇಲಾದೆ ಸೀನು ಹಾಹ ಮಾಡಿದವನು ಎಂಬ ಹಣ್ಣಯು ಸಿನ್ನ ಮುಂದಿದೆ (ರೋಮಾಪು 3:23). ನಾಪೆಲ್ಲರೂ ಆಪ್ಲೈಕವಾಗಿ ಅಶುದ್ಧರೆ, “ನಮ್ಮ ಎಲ್ಲ ಸೀತಿಯ ದೇವರ ಮುಂದೆ ಹರಕು ಬಣ್ಣಿಯಂತಿದೆ” (ಯೋಯ 64:6ಇ).

ದೇವರ ವಾಕ್ಯಕ್ತಿ ಸಿನ್ನಿಜ್ಞರುವ ಪ್ರತಿಕ್ರಿಯೆಯ, ಹಾಹ ಹಲಹಾರವನ್ನು ಸೀಡಲು ನಾಧ್ಯಬಿದೆ. ಕೆಲವರು ದ್ರೌಸಿಲ್ಲಂತೆ, ಅಲಕ್ಕೂದ ಹಾಗೂ ದೇವಕೃಪೆಯನ್ನು ತಿರಸ್ತುಲಿಸುವ ಮನೋಭಾವದವರಾಗಿರುವರು. ಇನ್ನು ಹಲವಾರು ಫೇಲಾಕ್ಸನಂತ ಪ್ರತಿಕ್ರಿಯೆಯನ್ನು ಹೊಂದಿರುವರು. ಸಿಮ್ಮೆ ಅಂತರಾತ್ಮಕನ್ನು ಹಲಿಶೆಂಪಿಲಿ: ಮುಂದೆ ಬರುವಂತ ನ್ಯಾಯ ತೀರಣನ್ನು ಧ್ಯಾಸಿಸುವಾಗ, ಸಿಮ್ಮೆ ಹೃದಯವು ಬಡಿದುಕೊಳ್ಳುವದಿಲ್ಲವೇ? ಕರ್ತನ ಬರೋಣವನ್ನು ನೆನಪಿಸುವಾಗ, ನಂತೋಽಂತ ಹೋರತು ಭಯವುಂಬಾಗುವದಿಲ್ಲವೇ? ಫೇಲಾಕ್ಸನ ಹಾಗೆ ಭಯಗೊಂಡರು, ಹಾದಿ ಬದಲಾಯನುವ ಸಿಧಾರತವನ್ನು ಮಾಡುವದಿಲ್ಲವೇ? ಫೇಲಾಕ್ಸನ ಅಭಾತಕರವಾದ ಜೀವಿತದಿಂದ ಹಾತವನ್ನು ಕಾಪಿಲಿ: ದೇವರ ಕರುಣೆಗೆ ಸಿಮ್ಮನ್ನು ಒಳಪಡಿಸಿಕೊಳ್ಳಲಿ - ಅದನ್ನು ಶರಗಲೇ ಮಾಡಿಲಿ!

ಎಡ್ಡುತ್ತೋ ಯಂಗ್‌ರವರು ಹೇಳಿದ ಹಾಗೆ, “ಮುಂದಾತುವಂಥದ್ದು, ತಳ್ಳನ ಸಮಯವಾಗಿರುತ್ತದೆ.”⁴⁸ ಅದು ಅಕ್ಕೂದ ಕಳ್ಳನೂ ಅಗಿರುತ್ತದೆ. ಇಂಗ್ಲೀಷ್ ಭಾಷೆಯ ಹಳೆಯ ಹೇಳಕೆಯಂತೆ, ಈ ದಿವಸಗಳ ದಿವಸಗಳು, ಯಾವುದೇ ದಿವಸಗಳಾಗಿರುವದಿಲ್ಲ. ಒಬ್ಬ ನೋವಾರ್ತೆ ಸ್ವೇಳಿತನು ಹೇಳಿದಂತೆ “ಒಂದು ದಿನ ಎಂಬುದು ನಮ್ಮ ಕಾಗ್ಯಲೆಂಡರ್‌ಗಳಲ್ಲ

ಇಯವದಿಲ್ಲ.”⁴⁹ ನತ್ಯವೇದ ಹೋಣಿಸುವದೇನೆಂದರೆ:

ನಾಶೆ ಎಂದು ಕೈಜ್ಞಿಕೊಳ್ಳಬೇಡ;

ಒಂದು ದಿನದೊಳಗೇ ಏನಾಗುವದೇ ಸಿನಗೆ ತಿಳಿಯದು (ಇಂದ್ರಾಂತಿ 27:1).⁵⁰

ತ್ರಂಸ್ತುತೆಯಕಾಲದಲ್ಲಿ ನಿನ್ನ ಮನವೆಯನ್ನು ತೇಜಿಸೆನು, ರಕ್ಷಣೆಯದಿನದಲ್ಲಿ ಸಿನಗೆ ನಾಯಮಾಡಿಸೆನು ಎಂದು ದೇವರ ಹೇಳುತ್ತಾನಲ್ಲ. ಶಂಗಲೀ ಆ ನುತ್ನನ್ಸುತೆಯ ಕಾಲ: ಇದೇ ಆ ರಕ್ಷಣೆಯ ದಿನ (2 ಕೈಲಂಧ 6:2).

ಸಿಂಹ ಶಂಕೇತ್ತು ದೇವರ ಶಭ್ದಕ್ಕೆ ಕಿಬಿ ಗೊಟ್ಟರೆ ಸಿಮ್ಮೆ ಹೃದಯಗಳನ್ನು ಕಲಿಸಿದ್ದಾರ್ಥಿಕೊಳ್ಳಬೇಡಿಲ (ಅಜ್ಯಾಯ 4:7ಇ).

ಒಬ್ಬರು ಹೇಜರುವಂತೆ, “ಒಂದ ದಿನ ಎಂದು ಹೇಳುವದು, ನುವಾರೆಯನ್ನು ಸ್ವೀಕರಿಸುವಂಥ ಕಡೆಯ ದಿವಸವಾಗಿರುತ್ತದೆ.” ಈ ದಿನವೇ, ಆ ದಿವಸವಾಗಿರಬಹುದು. ನೀನು ಕರ್ತನ ಬಂಗೆ ಬರಲು ನಿರ್ಧರಿಸಿದ್ದರೆ, ಅದನ್ನು ಶಂಗಲೀ ಮಾಡು!

ಪೃಷ್ಠ ಸಂಬಂಧವಾಡ - ಖಣಿಸೆ

ಜಾಕ್ ಬೋಣಿನ ಮೇಲ್ಮೈಗದಲ್ಲಿ “ತ್ರಂಜದ ಅತಿ ಭಾರವಾದ ಹೋರೆ” ಎಂದು ಬರೆಯಲ, ಅದರ ಕೆಳಗೆ, ಅನೆಯ ಜಿತೆವನ್ನು ಜಿಸಿಸಿಲ. ತೂಕ ಹೊರುವವರ ತೂಕದ ವಸ್ತುಗಳನ್ನು ಹಾಗೂ ಇತರೆ ಭಾರವಾದ ವಸ್ತುಗಳ ಹೆಸರನ್ನು ಬರೆಯಲ. ಆಗ ಸಿಮ್ಮೆ ನೋಲಿಸುತ್ತಿರುವುದಿಲ್ಲ, ತ್ರಂಜದಲ್ಲಿ “ಅತಿ ಭಾರವಾದ ವಸ್ತು ಯಾವುದು?” ಎಂದು ಕೇಳಲ, ನಂತರ “ಭಾರವಾದು” ಎಂಬ ಪದದ ಬದಲು “ಕಾಯುವದು” ಎಂಬ ಪದವನ್ನು ಬರೆಯಲ. ವಿಧೇಯತೆ ಕಾಯುವಂಥ ಅತಿ ಭಾರವಾದ ವಸ್ತುವಾಗಿರುತ್ತದೆ.


ನಾನು ಫೋಲ್ಪನ ಕುಲತು ತ್ರಂಬೀಳಿಸುವಾಗ, ಜಾಕ್ ಬೋಣಿನ ಮೇಲೆ ಸರಳ ವಾದ ಬಿಷ್ಟಕೆಯನ್ನು ಸಿಂಡಿರುವೆನು: (1) ದೈವ ಭಕ್ತಿಯಲ್ಲದ ಜನರು, (2) ಭಯಬಿಲ್ಲದ ತ್ರಂಗಿ, (3) ಮುಡುಕಾಟಕ್ಕೆ ಒಳಗಾದ ಒಂದು ತ್ರಂಗಿ ಮತ್ತು (4) ನೋಡ ಹಲಣಾಮಗಳು. “ಜನರೊಂದಿಗೆ” ಮಾತನಾಡುವಾಗ, ಫೋಲ್ಪನ ಹಾಗೂ ಅವನ ಹೆಂಡಿಯ ಜಿತೆವನ್ನು ಬರೆದೆನು. “ತ್ರಂಗಿಯ” ಕುಲತು ಮಾತನಾಡುವಾಗ, ಬಂಧಿತನಾದ ಹೌಲನ ಜಿತೆವನ್ನು ಬರೆದನು. “ತ್ರಂಗದ” ಕುಲತಾಗಿ ಹೌಲನು ಮಾರು ಅಂಶಗಳನ್ನು ಬರೆದೆನು. ಅಂತಹ ವಾಗಿ “ಭಯಗೊಂಡಿದ್ದರೂ, ಆದರೆ ಕಾದುಕೊಂಡಿರುವ” ಬರಹವನ್ನು ಬರೆದೆನು (ಅವರು ಆದರೆ ನಡುಗಿದರು. ನಮಂಜನವಾದ ನಮಯಕ್ಕೆ ಕಾದುಕೊಂಡ ಜಿತೆ; KJV).

ತ್ರಂಗ:

ಸಿಂಹ

ಶಮೆದಮೆ

ಮುಂಬರಳರುವ ತೀರ್ಥ



“ಭಯಹಟ್ಟರು, ಕಾಯ್ದುಕೊಂಡಿರುವದು.”

ಪ್ರಸಂಗದ ಛಷ್ಟಣೆ

ಅತ್ಯಾನ್ತಲರ ಕೃತ್ಯೆದಲ್ಲ ಹಲವರೆನೆಯ ಕುಲತು 13 ಪ್ರಸಂಗಗಳನ್ನು ಬರೆಯಲಾಗಿದೆ. ಇದು ಸಹ ಅದರಿಳು ಒಂದು ಪ್ರಸಂಗವಾಗಿದೆ. ನೀವು ಈಗಾಗಲೇ ತಿಳಿದಿರುವ ಹಲವರೆನೆಗಳ ಕುಲತು ಪ್ರಸಂಗವನೆಯನ್ನು ಮಾಡಿ, ಛಷ್ಟಣೆಯನ್ನು ಬರೆದಿರಬಹುದು: ಹಲವರೆನೆಗೊಳ್ಳದವರ ವಿಜಾರದಲ್ಲ ಆ ಮಾನವನ ಸ್ವಭಾವದ ಕುಲತು ಅಜ್ಞಲ ಉಂಬಾಗಬಹುದು - ಎಲ್ಲರೂ ಸ್ವೀಕರಿಸುವದಲ್ಲಿ, ಈ ದಿನಗಳಲ್ಲಿರುವ ಹಲವರೆನೆಗೊಳ್ಳದ ಉತ್ತಮ ಶೈಖಿಯ ಅಧ್ಯಯನವನ್ನು ಮಾಡೋಣ. ನೀವು ಇದನ್ನು ತ್ಯೇಕವಾಗಿ ಪ್ರಸಂಗಿಸುತ್ತಿದ್ದರೆ, ಹೊಲಸಿಗೆ ಹೋಳಬೆಳೆಯಾಗಿರುವ ವಾಯ್ವಾಗಿಗಳನ್ನು ತೆಗೆದುಹಾಕಿಲಿ. ನೀವು ಬಳಕ್ಷನ್ನಿರುವ ವಾಕ್ಯದ ಅನುವಾದಗಳನ್ನು ಅವಲಂಭಿಸಿ, ಹೆದಗಳನ್ನು ನೇರಣಡಿ ಮಾಡಿಲಿ.

ವಿಫಯಮ್ ಸ್ವಿಥ್ರಾರವರು ಕೆಲವು ಉಹಾಯಿಗಳನ್ನು ನೀಡಿದ್ದಾರೆ. “ಹಾಹಿಗಳ ನಿದರ್ಶನಕ್ಕಾಗಿ, ಹೋಳಬೆಳ್ಳಿ” (1) ಕೆಲವು ಹಾಹಿಗಳಂತೆ, ಹೋಳಬೆಳ್ಳಿ “ನರ್ಯದ್” ಕುಲತು ಘೋಣ ಹಲಜ್ಞಾನವನ್ನು ಹೊಂದಿರುತ್ತಾರೆ. (2) ಸರಲ ಹಾಹಿಗಳ ಹಾಗೆ ಸಿಧಾರಮಾಡುವಂಥ ನಾನ್ಯವೆಲೆಕ್ಕೆ ಹೋಳಬೆಳ್ಳಿ ಒಳಗಾದನು. (3) ಹೋಳಬೆಳ್ಳಿ ಅನೇಕ ಹಾಹಿಗಳಂತೆ, ದೇವರ ಸಂದೇಶದಿಂದಲೂ ದೂರವಾದನು. (4) ವಾಕ್ಯ ಕೇಳಬ ಅನುಕೂಲವಾದ ಸಮಯವನ್ನು ಹಾಹಿಗಳ ಹೊಂದುತ್ತ ಹಲಸ್ತಿತಿಗೆ ಹೋಳಬೆಳ್ಳಿ ನಹ ಒಳಗಾದನು. (William H. Smitty, *300 Sermon Outlines From the New Testament* [Nashville, Tenn.: Broadman Press, 1983], 46.)

ಛಷ್ಟಣೆಗಳು

¹ನಿದಿಕ್ಷೆವಾದ ಕೇಳಬಗಳಿಗೆ ಅನುಗುಣವಾಗಿ ಉದಾಹರಣೆ ನೀಡಿಲ ನಾಮಾನ್ಯವಾದ ಕಾರ್ಯಗಳನ್ನು ಜನರು ಮಾಡುವದಿಲ್ಲ. ²Quoted in Paul Rogers, “Three Responses at Athens,” *The Preacher’s Periodical* (May 1985), 5:20. ³ಹೊಲನು ಬಂಧಿತನಾಗಿದ್ದ ಕ್ಯಾರೆಂಟ್ಯಾಲ್ ಉಚಿತರು ಎಂಬ ಸರಳ ನಾದ್ದಿ ದೇಶಾಧಿಕಾರಿಯ ಅರಮನೆಯಲ್ಲಿ ವಾಸಮಾಡಿದ್ದಿಲಂದ, ಹೊಲನ್ನು ಅಲ್ಲಿಯೇ ಇರಲಂಬಾಯತು. ಅವರು ಹಣ್ಣಿಂದ ಹೊರಗೆ ಇದ್ದಿಲಂದ, ಬಂದು ನೇಲಿದರು ಎಂಬ ಸರಳವಾದ ಅರ್ಥವಾಗಿದೆ. ⁴ಹೋಳಬೆಳ್ಳಿ ಎಂಬ ಹೆಸಲನ ಅರ್ಥ “ನಂತೋಣ” ದಾನತ್ವದ ನಂತರ ಆ ಹೆಸರನ್ನು ಹೊಂದಿರಬಹುದು ಆದಾಯ್ವ ಅವನು ಸಂತೋಣವಾಗಿರಿಬಳ್ಳ. ⁵Quoted in J. W. McGarvey, *New Commentary on Acts of Apostles*, vol. 2 (Delight, Ark.: Gospel Light Publishing Co., n.d.), 239. ⁶G. Campbell Morgan, *The Acts of the Apostles* (Grand Rapids, Mich.: Fleming H. Revell, 1988 ed.), 388. ⁷ಜಾಬ್ರ್ ನೇಡಿಲಿ. “ಹೆರೋಳನ ಮನೆತನ” ಮತ್ತು ದುಲಿಲ್ ಬಗ್ಗೆ “ತಾನು ದೇವರಲಂದು ಭಾವಿಸಿದ ಒಬ್ಬ ಮನುಷ್ಯನು” ಎಂಬುದನ್ನು ಎಂಬ ಹಾರವನ್ನು ಅಖ್ಯಾತವಾಗಿ ಕೃತ್ಯಾಗಬಿ, ತನೇ ಪುನರ್ಕಡಿದಲ್ಲ ನೇಡಿಲಿ. ⁸ಜಾಬ್ರ್ ನೇಡಿಲಿ. “ಹೆರೋಳನ ಮನೆತನ” ಮತ್ತು “ತಾನು ದೇವರಲಂದು ಭಾವಿಸಿದ ಒಬ್ಬ ಮನುಷ್ಯನು” ಎಂಬುದನ್ನು ಹಾರವನ್ನು ಅಖ್ಯಾತವಾಗಿ ಕೃತ್ಯಾಗಬಿ, ತನೇ ಪುನರ್ಕಡಿದಲ್ಲ ನೇಡಿಲಿ. ⁹Clovis G. Chappell, *Values That Last* (New York.: Abingdon Press, 1939), 10. ¹⁰ಎಲ್ಲಾ ಹೋಳಬೆಳ್ಳರ ಮದುಪೆಗಳು ನಾಮಾಜಿಕ ಉನ್ನತಿಯಾಗಿತ್ತು, ಮದರು ಜನ ಶ್ರೀಮಂತ ಹೆಂಡಿತಯಾರನ್ನು ಹೊಂದಿದ್ದನು. ಒಬ್ಬಷ್ಟು ಅಂತೇಳಿ ಹಾಗೂ ಕ್ಷೇತ್ರೀಯಾಗಾಗು ಮೊಳ್ಳುಗಳಾಗಿದ್ದಳು.

¹¹ಹಾಹಿ ಬೆಂಗನೆ ಬೆಂಗರ ಉಂಬುಮಾಡುತ್ತದೆ. ನಾವು ತ್ರಾಜಿನ ಭಾಜೀಲೀಜನಿಂದ ಕೆಳ್ಳಬನಾದಂತೆ ಈ ಭಕ್ತಿಹಿನೆತಯಿಳ್ಳ ಯುಗದಲ್ಲ ಉತ್ತರಣವಾಗಬೇಕು, ಅಂತದಂತೆ “ಇದೆಲ್ಲವನ್ನು ನಾನು ಮಂಜಿಯೇ ಕಂಡಿದ್ದೇನೆ” ಎಂದು ಹೇಳ ಅಕಾನುವನು. ¹²C. C. Crawford, *Sermon Outlines on Acts*, rev. ed. (Murfreesboro, Tenn.: Dehoff Publications, 1956), 230. ¹³ಅವರು ಬ್ರಹ್ಮರಾಗಿದ್ದಿಲಂದ, ಹೋಳಬೆಳ್ಳಿ ಮತ್ತು ದೈತ್ಯೀಲಿಕು ಹಲವರೆನೆಗೊಳ್ಳಬೇಕೆಂದು ದೇವರು

బయిసిద్దను (2 జెప్ర 3:9). అపు కలిగి కృదయగాళగిద్దయి, కలించాడ ఇకరియ దేహపర కడేగే తిరుకీకొండపలగింత కలించాగిరిపల్ల (మంత్రచాదియాద సిఎచేనను నేరెయ యజమానను, హాలను). ¹⁴Adapted from Lloyd J. Ogilvie, *The Communicator's Commentary*, vol. 5, *Acts* (Dallas: Word Publishing, 1983), 310. ¹⁵"నీలై" ఎంబుదు హోలన చేఖిగేయ పద, తన్న హత్తికేగళల్ బెబాల బిశసిరుపను. ¹⁶Quoted in Warren W. Wiersbe, *The Bible Exposition Commentary*, vol. 1 (Wheaton, Ill.: Victor Books, 1989), 501. ¹⁷నభియుల్ కళీదు హోగియపలగి హేళతక్క నంది. ¹⁸I కోలంథ 9:25 మత్తు తింట 1:8 నొఱదిల. ¹⁹The Greek word translated "self-control" is a compound word which literally means "out of [or from] strength." ²⁰"శమిచమియ బదలు" KJVయుల్ "బితబార" ఎంబుదాగిదే. తష్టున్న మాడడె ఇరుపదు.

²¹Simon J. Kistemaker, *New Testament Commentary: Exposition of the Acts of the Apostles* (Grand Rapids, Mich.: Baker Book House, 1990), 852. (బత్తి హేళద్దు నస్తయ.) ²²తునుగపన్ను నిదింష్టవాగియి, క్రూయోగికచాగియు మాడుప వ్యాఖ్యానవాగిద. అగ్నిక్షేత్ర కశ్చ కాగె బింబశిలు. ²³"మరణద నాబిష్యద అనుభప" (అనేఁకు, అధ్యాత్మ ఎల్లరు ఇదరల్ల నందేఁసుత్తురే) మరణనంంతర అనందరపాగిరుత్తదే ఎందు తియుత్తరె (మత్తుయ 7:13, 14). ²⁴2 ఫెనలోకి 1:1-9; 1 జెప్ర 4:17-19; 2 జెప్ర 2:9-14; 3:3-10. ²⁵అధికాలియంద, తాతమ్య, సిందనే అధ్యాత్మ కోఁపపన్ను బయసబహుదు. ²⁶జాబేలో, 18. ²⁷"తుంబజద దుఃఖద" నిదశనచాగి ఫేఅలక్ష్మినస్తు బింబశాగిదే (2 కోలంథ 7:10). ²⁸తుములవాద కాయిగాళగె నముద్రపు దోరెయుపదిల్ల, ఆదరే నాపు మాడికొళ్ళ బేఁకు. ²⁹అధేనియిర కాయిఁక్కే ఇదన్ను హోలాసిల 17:32. ³⁰మాగోన్స, 388.

³¹ఫేఅలక్ష్మిగొ - కాగు ముందపుపవర నడుపు హోఁఅశయిన్ను మాడబేఁకు. ³²కాలన మాతన్ను ఆలనుపదక్కే దేనునఁగె అనక్కి ఇరాల్ల. ³³బర్రిఎద, 328. ³⁴అవకాశద కిటకి. గులనాధినలు లభ్యవాగుప అల్లనమయ, అదు ఖిలదరే అవకాశపు హోరము హోగుత్తదే. ³⁵కాయిఁగళన్ను ముందాకపదల్ల లుంబాపు అహాయిగాలు (1) అన్నొందు అవకాశ దోరెయుపదహోళగాగి ఒఱ్పున మాయిబహుదు; (2) కంటను కిందియబుడు; (3) వ్యదయపు కలించాగబహుదు. నుపాతేయిన్ను నిరాకరింపుపన కృదయపు కలించాగుత్తదే. ³⁶హం దోరెయుత్తదే ఎందు నేనేసిద్దను. ఫేఅస్కసల్ల గొందల లుంబాగిత్తు. ³⁷అశోస్తులర కృత్యగాలు 24:17ర హార నొఱదిల. "హోలన హల్మెండ్" ఎంబ హారపన్ను ఈ పుస్తకదల్ల నొఱదిల. ³⁸ఫేఅస్కన్ను రాజ స్త్రీయిన్ను మదుచేయాగిద్ద, దేశాధితయాగిద్దను. అపన నహోఁదరను రోఁచూయాయదల్ల అతి శ్రీమంతనాగిద్దను. అల్ల లంజపు అగ్న్యిరిల్ల. ³⁹బిమోళనకాండ 23:8; ధమోఁపదేశకాండ 16:19; 2 పూర్వకాల వృత్తుండ 19:7; తింటనే 15:5, 27. ⁴⁰లంజపు కేలపు కడె జనజివనచాగిదే. వాక్య బోధనేయ మిలక అనేఁకు ఈ బిషయదల్ల గొందలక్షుగాగుత్తురే. అంధపలగాగి నాను శ్రూటిసుక్కేఁనే.

⁴¹(24:22) ఎరడనే బిజాణేయ కిండిలాపల్ల, ⁴²ఫేస్తున కులితు "నేనపు అధ్యాత్మరావతసెయి" హారపన్ను నొఱదిల. ⁴³హోలన జడుగాడేవి, ఫేఅస్కన్ సియమానుసారపాగిత్తు. అపను ఏన్నొన్ను మాడాల్ల. హోలను క్రిస్తుసల్ల స్వప్తంతసాగిద్దరే, ఫేఅస్కన్ ఆశ్రేఁక జెవితదల్ల బ్యాదియాగిద్దను. దేశాసీల్లచు ఆకెయ పూర్వజరంంత, వాక్య హేఁ ఆదపర బిరోధపాగి ముయ్య తిలసికోళ్ళపు స్వభావపదశా గిద్దచు (మాక్ర 6:19). ⁴⁴అశోస్తులర కృత్యగాలు క్రమాంక్కే వజన 27రల్ల లాల్లోవిధి. ఎరడు పణగిళ కిందే తీ.శ. 5.7రల్ల హోలను బ్యాదియాగిద్దను; ఫేస్తును దేశాధికాలయాద నంతరదల్ల (తీ.శ. 60?) హోలను రోఁచూయాయక్కే ప్రయాణ బేళిశిదను. అల్ల ఎరడు పణగాళ కాల తంగిద్దను (28:30), తీ.శ. 6.2రల్ల పుస్తకపు ముక్కుయినాళ్ళత్తదే. ⁴⁵William Barclay, *The Acts of the Apostles*, The Daily Study Bible Series, rev. ed. (Philadelphia: Westminster Press, 1976), 171. ⁴⁶Ibid. ⁴⁷John Whittier, *Maud Muller*, 53. ⁴⁸John Bartlett, *The Shorter Bartlett's Familiar Quotations*, ed. Christopher Morley (New York: Permabooks, 1953), 438. ⁴⁹Jeff Taylor, Sermon preached at the Judsonia church of Christ, Judsonia, Arkansas, on 11 February 1996. ⁵⁰లాక 12:19-21; యాకేఁబ 4:13, 14 నొఱదిల.